

ಕರ್ನಾಟಕ

ತೀಳನಗೆಯ ಕಾರಂಜ

ಮೇ - 2014



ವಂಥಾ ತೆಪ್ಪ ಈನನ್ನ
ಅಂತ.. ಜುನಾವಾಸೀಲ ಗೆದ್ದು
ಇಟ್ಟಿದ್ದಿನೇ.. ನನ್ನ ಹಾಲ್ ಮೇಂಟಿಗೆ
ಎಶೆಯಾಡಿಂಡು
ಹೋಲ್ಡಿಂಗಾರೆ.. ಅಬ್ಬು..!

ಅಪರಂಜಿ



ತಿಳಿನಗೆಯ ಕಾರಂಜಿ

ಸಂಪಾದಕ ಮಂಡಳಿ

ಸಂಪಾದಕರು

ಶ್ರೀ ಎಂ. ಶಿವಕುಮಾರ್

ಉಪ ಸಂಪಾದಕರು

ಶ್ರೀ ಚೇಲಾರು ರಾಮಮೂರ್ತಿ

ಶ್ರೀ ಎಬ್.ಎನ್. ಅನಂದ

ಶ್ರೀ ಎಬ್. ಗೋವಾಲರ್ಕಣ್ಡ

ಟಿಸ್ಟಿಗ್ಲೆಸ್

ಶ್ರೀ ಎಂ. ಶಿವಕುಮಾರ್

ಶ್ರೀ ಚೇಲಾರು ರಾಮಮೂರ್ತಿ

ಶ್ರೀ ಜಿ. ನಾಗೇಶ್

ಶ್ರೀ ವಿ.ಆರ್. ನಾಥ್

ಶ್ರೀ ಎ.ಆರ್. ರಾಜಗೋಪಾಲ್

ಶ್ರೀ ಕೆ. ರವೀಂದ್ರ ರಾವ್



ಕ್ಷಾ ಸಂಚಿಕೆಯಲ್ಲಿ.....

ಸಂಪುಟ 31

ಸಂಚಿಕೆ - 8

ಮೇ - 2014

ಅಪರಂಜಿ ಕಿಡಿ

ಪ್ರಕಾಶ

2

ದೊಡ್ಡ ಜಾತೆ ಪ್ರಕರಣ

ವಶ್ನು

3

ಮಾಂಗಲ್ಯಂ ತಂತ್ರ.....

ಇ.ಆರ್. ರಾಮಚಂದ್ರನ್

11

ಉತ್ತರವಲ್ಲದ ಉತ್ತರಗಳು ಸಿಹನಾ ಶ್ರಸ್ಯಾದ್

14

ತುಂತುರು

ದಂಸಳ

16

ಪ್ರವಾಸದಲ್ಲಿ ಅಧ್ಯಯನ.. ಎಚ್. ಶಾಂತರಾಜ ಬಾಳ್

19

ಕೊರವಂಜಿ ಪದಬಂಧ

ವಿಧ್ಯಾ ವಿ. ಹಾಲಭಾದಿ

23

ವೀರೇಷ ಆಖ್ಯಾನಿಕರು

ಶ್ರೀನಿವಾಸ ಕುಂಡಂತಾಯ

24

ಶ್ರೀ ಆರ್. ಶೇಷಗಿರಿರಾವ್

ಶ್ರೀ ಆರ್.ಎಸ್. ಪ್ರಶಾಂತ್

ಹುರ್ಬಳಿಕಣ್ಣ

ಎಚ್. ಗೋಪಾಲಕೃಷ್ಣ

27

ಗೌರವ ಸಲಹೆಗಾರರು

ಶ್ರೀ ಅ.ರಾ.ಸೇ.

ನಿವೃತ್ತಿ - ಪ್ರವೃತ್ತಿ

ನಂನಾಗ್ರಜ್

32

ನೀತಿ ಪಾಠ

ಸಂಜಯ್ಯಾದು ವಿಶ್ವನಾಥ್

34

ಯಾರು ಚಪ್ಪಲಿ ಕಳ್ಳಿ?

ಡಾ. ಡಿ.ವಿ. ಗುರುಶ್ರಸಾದ್

36

ಶುದ್ಧ ಅಸುದ್ದಿ

ಎಚ್ಚ್ನಾಬ

39

ಸಂಪರ್ಕ ಸಮಯ:

ಬೆಳಗ್ಗೆ 8 ರಿಂದ 10 ಗಂಟೆಯವರೆಗೆ

ಮುಖ್ಯ ವ್ಯಾಂಗ್ಯಚಿತ್ರ - ಗುಜಾರ್

ಮುದ್ರಣ : ರವಿ ಗ್ರಾಹಿಕ್ - ಆಕ್ರಾರ್ ಜೋಡನೆ : ಒಮ್ಮೇಗಾ ಲೇಖರ್ ಟಕ್ಸೆ

ಪ್ರಕಾಶಕರು : ಕೊರವಂಜಿ ಅಪರಂಜಿ ಟ್ರಿಸ್, 36, 6ನೇ ಮುಖ್ಯ ರಸ್ತೆ, ಮಲ್ಲೇಶ್ವರ, ಕರ್ನಾಟಕ, 560 003. email: koravanji42@hotmail.com

ಫೋನ್ ನಂ. 96, 'ಸುಕೇಶ್' ಎರಡನೇ ಅಡ್ಡರಸ್ತೆ, 20ನೇ ಮುಖ್ಯ ರಸ್ತೆ, ಮೊದಲನೇ ಫೇಸ್, ಬೆಂಗಳೂರು - 560 068. ದೂರವಾಣಿ: 080-26688488. email: belururamamurthy@gmail.com

ಸಂಪರ್ಕ ವಿಳಾಸ: ಶ್ರೀ ಚೇಲಾರು ರಾಮಮೂರ್ತಿ, ಉಪ ಸಂಪಾದಕರು, ಅಪರಂಜಿ ಮಾಸಪತ್ರಿಕೆ,

ನಂ. 96, 'ಸುಕೇಶ್' ಎರಡನೇ ಅಡ್ಡರಸ್ತೆ, 20ನೇ ಮುಖ್ಯ ರಸ್ತೆ, ಮೊದಲನೇ ಫೇಸ್, ಬೆಂಗಳೂರು - 560 068. ದೂರವಾಣಿ: 080-26688488. email: belururamamurthy@gmail.com

ಅಪರಂಜಿ ಕಿಡಿ

● ಪ್ರಕಾಶ



‘ಬಿಗಿ ಭದ್ರತೆಯಲ್ಲಿ ಶಾಂತಿ ಮತದಾನ’ - ಶೀಫ್‌ಕೆ

- **OXYMORON** ಅಂದರೆ ಇದೇ ಅಂತ ಅಪರಂಜಿ ನಕ್ಷಳಂತೆ !!

★★★

ಚಿ.ಜೆ.ಪಿ. ನಾಯಕರಿಗೆ ಮುಖವಿಲ್ಲ - ಹೇಳಿಕೆ

- ಕಾಂಗ್ರೆಸ್‌ಗೆ ಕೈ ಇಲ್ಲ ಅನ್ನಬಹುದೆ ?!

★★★

ಅಂಬೇಜ್ಞರ್ ಸಿದ್ಧಾಂತ ಇಂದಿಗೂ ಪ್ರಸ್ತುತ - ಪತ್ರಿಕೆ

- ಅರಣ್ಯ ರೋಡನ ಅಂದರೆ ಇದೇ !!

★★★

ವರ್ಷದೊಳಗೆ ಕಳಂಕಿತರು ಜ್ಯೇಂದ್ರಿಗೆ - ಶ್ರೀ ಮೋದಿ

- ಕಾರಾಗ್ವಹಗಳ ನಿರ್ದೇಶಕರು ಬೆಂಜಿಬಿದ್ದರಂತೆ !!

★★★

‘ಅರ್ಥವ್ಯವಸ್ಥೆ ಇನ್ನೂ ದುರ್ಭಲ’ - ಐ.ಎಂ.ಎಫ್.

‘ವಿಶ್ವ ವ್ಯಾಪಾರ ದ್ವಿಗುಣ ಪ್ರಗತಿ’ - ಡಬ್ಲ್ಯೂ.ಟಿ.ಬಿ.

- ಒಂದೇ ಪ್ರಾಟದ ಶೀಫ್‌ಕೆಗಳು !!

★★★

ಲಕ್ಷ್ಮಣ ರೇಖೆ ಮೀರಿದ ತ್ರಿಯಾಂಕ - ಶ್ರೀ ವರುನ್ ಗಾಂಡಿ

- ಅಯ್ಯೋ ರಾಮ !!

★★★

ಭಾರತದೊಂದಿಗೆ ಸಹಕಾರಕ್ಕೆ ಸಿದ್ಧ - ಚೇನಾ

- ಹಿಂದೀ - ಚೇನೀ ಭಾಯ್ ಭಾಯ್ !!

★★★

ದೇಶದಲ್ಲಿ 260 ಕೋಟಿ ನಗದು ವಶ - ಚೆನಾವಣಾ ಆಯೋಗ

- ‘Tip of the Iceberg’ ಅಂತ ಅಪರಂಜಿ ಗಹಗಿಸಿದಳಂತೆ !!

★★★



ದೊಡ್ಡ ಜಾತ್ರೆ ಪ್ರಕರಣ

- ವತ್ಸನ

ಪುಪ್ಪಿಲ್ ತಿಂಗಳ ಮೊದಲ ದಿನಗಳು. ಸೆಬೆ, ಧಗೆ ಉಲ್ಲಂಘಾಗಿದ್ದ ಕೊನೆಗೊಂದು ಸಂಚ ಧಾರಾಕಾರವಾಗಿ ಮಳೆ ಸುರೀತಲ್ಲಾ, ಅವತ್ತಿನ ಸಂಚ, ಶರ್ಲೇವಿ ಮತ್ತು ನಾನು ನಮ್ಮ ಘಾಟಿನಲ್ಲಿ ಕುಳಿತಿದ್ದೇವು. ಯಥಾಪ್ರಕಾರ ಮಳೆಯ ಪ್ರಯುಕ್ತ ಕರೆಂಟ್ ಹೋಗಿ, ದೀಪ, ಟಿ.ವಿ. ಎಲ್ಲವೂ ಬಂದ್ ಆಗಿದ್ದವು. ಕಳೆದ ವಾರ ಸರೋಜಮ್ಮೆ ಉರಿನಿಂದ ತಂದಿದ್ದ ಅಕ್ಕಪುರಿ ಖಾರದ ಅವಲಕ್ಷಿತಗಳನ್ನು ಮೆಲ್ಲತ್ತಾ ನಾವಿಭರೂ ಕ್ಷತಲಲ್ಲೇ ಕುಳಿತು ಹರಣ್ಯತ್ತಿದ್ದೇವು. “ಖಾಗಬಹುದು ಅನುತ್ತ ನಿನಗೆ ಈ ಚುನಾವಣೆಲೀ?” ಅಂತ ನಾನು ಕೇಳಿದೆ.

“ಅಗೋಡೇನು? ನಮ್ಮ ದೇಶ ಬಂದು ಆನೆ ಇದ್ದ ಹಾಗೆ ಹಾಗೂ ಹಿಗೂ ಓಲಾಡಿಕೊಂಡು ನಿಧಾನವಾಗಿ ನಡೆಯುತ್ತಾ ಮುಂದೆ ಸಾಗುತ್ತೆ. ಇಳಜಾರಿನಲ್ಲಿ ಮಷಾರಾಗಿ, ಏರುದಿಣ್ಣೆಯಲ್ಲಿ ಸ್ವಲ್ಪ ಉಬ್ಬನ ಪಡುತ್ತಾ ಹೇಗೋ ಹಾದಿ ಸಾಗಿಸುತ್ತೆ ಈ ಆನೆ. ಚುನಾವಣೆ ಗಿನಾವಣೆ ಈ ಐರಾವತದ ನಡಿಗೆ ಮೇಲೆ ಏನೂ ಪ್ರಭಾವ ಬೀರೋ ಮಟ್ಟಗೆ ಕಾಣೆ” ಅಂದ ಶರ್ಲೇವಿ.

“ಹಾಗೆ ನಿನಗೆ ಇದರಲ್ಲಿಲ್ಲಾ ನಂಬಿಕೆನೇ ಇಲ್ಲಾ ಅಂತನ್ನು ಹೋಗಲಿ, ಮತದಾನಾನಾದ್ದು ಮಾಡ್ರೈಯಾ?”

“ಇನ್ನೂ ಮೂರು ವಾರ ಇಡ್ಯುಲ್ಲಾ ಮಾರಾಯ, ಅದನ್ನು ನಿರ್ಧರಿಸೋಕ್ಕೆ. ಇಷ್ಟು ಬೇಗ ಏನು ಅವಸರ?” ಅಂತ ಶರ್ಲೇವಿ ಹೇಳುತ್ತಿರುವಾಗಲೇ ದೀಪಗಳು ರುಖುಗ್ಗನೆ ಹತ್ತಿಕೊಂಡವು. ಮೇಲಿನ ಘ್ಯಾನ್ ಭರ್ಯೋ ಅಂತ ತಿರುಗಲು ಪ್ರಾರಂಭಿಸಿತು. ಟಿ.ವಿ.ಯಲ್ಲಿ ಅನಾರ್ಚ್ ಗೋಸ್ನಾಮಿ ತಾರಕ ಸ್ವರದಲ್ಲಿ ಇಡೀ ದೇಶವನ್ನೇ ತರಾಟಿಗೆ ತೆಗೆದುಕೊಂಡಿದ್ದ ಒಟ್ಟಿನಲ್ಲಿ ಪರ್ವ ಬಂತು. ಅದೇ ಸಮಯಕ್ಕೆ ಹೊರ ಬಾಗಿಲ ಕರೆಗಂಟೆ ತ್ರಿನ್ ಗುಟ್ಟಿತು. ನಾನೇ ಹೋಗಿ ಬಾಗಿಲು ತೆಗೆದೆ. ಇನ್ನಾರ್ಕ್‌ರ್ವ್ ಉಳ್ಳಾಗಡ್ಡಿ ಬಾಗಿಲಲ್ಲಿ ನಿಂತಿದ್ದರು. ಅದರೊಂದಿಗೆ ಇನ್ನೊಬ್ಬ ತರುಣ ಪ್ರೋಲೀಸ್ ಅಧಿಕಾರಿ ಇಡ್ ನೆನೆದು ತೊಪ್ಪೆಯಾಗಿದ್ದ ಭೃತ್ಯಿಯನ್ನು ಕಾರಿಡಾರಿನಲ್ಲೇ ಒಣಗಲಿಕ್ಕೆ ಇಟ್ಟ ಇಬ್ಬರೂ ಒಳಕ್ಕೆ ಬಂದರು.

“ಇಷ್ಟುಶ್ರಂಗ ಕಾಲಿಟ್ಟಲ್ಲಿ ಮಳೆ ಬರುತ್ತಿತ್ತಂತೆ. ನೀವು ಕಾಲಿಟ್ಟಲ್ಲಿ ದೀಪ ರುಗ್ಗನೆ ಹತ್ತಿ ಉರಿಯತ್ತಲ್ಲಾ ಉಳ್ಳಾಗಡ್ಡಿ ಬನ್ನಿ ಒಳಗೆ, ಭುವನ್ ನೀವೂ ಬನ್ನಿ ಇಲ್ಲಿ ಕೊಡಿ. ನಂಜನಗೂಡಿನ ದೊಡ್ಡಜಾತ್ರೆಯ ಬಂದೋ ಬಸ್ತಿನ ಕೆಲಸ ಹೇಗೆ ನಡೆತಿದೆ?” ಅಂತ ಹೇಳುತ್ತಾ ಬಂದವರನ್ನು ಶರ್ಲೇವಿ ಸ್ವಾಗತಿಸಿದ.

ಬಂದ ಅತಿಧಿಗಳು ಬಂದು ಕ್ಷಣಾ ಅವಾಕ್ಷಾದರು. “ಅಲ್ಲಿ ಶರ್ಲೇವಿ ಸಾಹೇಬ್ರಾ, ಇವನು ಭುವನ್ ಅಂತ ಹೇಗೆ ಗುರುತು ಹಿಡಿದ್ರಿ. ಅಲ್ಲೆ ಇವನು ನಂಜನಗೂಡಿನ ದೊಡ್ಡ ಜಾತ್ರೆ

ಉಸ್ತುವಾರಿ ವಹಿಸಿರೋದನ್ನು ಅದು ಹ್ಯಾಂಗ್ರೀ ಉಹಿಸಿದ್ದೀ ಹೇಳುತ್ತಾ” ಅಂದರು ಉಜ್ಞಾಗಡ್ಡಿ.

ಶರಲೇಖಿ ನಮನಕ್ಕು ಹೇಳಿದ. “ನಮ್ಮ ಪತ್ತೇದಾರಿ ವಿಧಾನಗಳಲ್ಲಿ ಉಹಿಗೆ ಸಾಫ್ಟ್‌ವೇರ್ ಇಲ್ಲ ಉಜ್ಞಾಗಡ್ಡಿ. ಇವರ ದಿರುಸಿನ ಮೇಲಿರೋ ನಾಮಫಲಕ ಇವರ ಹೆಸರನ್ನು ಸಾರಿ ಹೇಳುತ್ತೇ. ಮೊನ್ಸೆ ಇವರು ಒಂದು ಪ್ರೇಸ್ ಕಾನ್ಸಾರ್ಟ್‌ನ್ನು ಕೊಟ್ಟು ದೊಡ್ಡ ಜಾತ್ರೆಗೆ ಎಲ್ಲಾ ಪೋಲೀಸ್‌ ಒಂದೋ ಬಸ್ಟ್ ಸಮರ್ಪಕವಾಗಿ ನಡೆತಿದೆ ಅಂತ ಒಂದು ಹೇಳಿಕೆ ಕೊಟ್ಟಿದ್ದನ್ನು ಪೇರಿನಲ್ಲಿ ಓದಿದ್ದೆ ಹಾಗಾಗಿ ಇವರು ಈ ಮಳೆಯಲ್ಲಿ ನನ್ನ ಸಹಾಯ ಮುದುಕಿಕೊಂಡು ಬಂದಿದ್ದರೆ ಅದು ಆ ಜಾತ್ರೆಯ ಸಂಬಂಧದ್ದೇ ಅಂತ ನಿರ್ದರ್ಶಿಸಿದೆ, ಸರೀತಾನೇ.”

“ನಿಮ್ಮ ತರ್ಕ ನೂರಕ್ಕೆ ನೂರರಷ್ಟು ಸಕ್ಕೆ. ತನ್ನ ಸಮಸ್ಯೆನ ಭುವನ್ ತಾನೇ ವಿವರಿಸ್ತಾನೆ. ಏನಾದ್ದು ಸಹಾಯ ಮಾಡುತ್ತಾ ಅವರೆ” ಎಂದು ಉಜ್ಞಾಗಡ್ಡಿ ಹೇಳಿದ ಮೇಲೆ ಭುವನ್ ಮಾತನಾಡಲು ಪ್ರಾರಂಭಿಸಿದ.

“ಸಾರ್, ನಾನು ಮೈಸೂರು ವಲಯದ ಇನ್‌ಪೇಕ್‌ರ್. ನಂಜನಗೂಡು ನನ್ನ ಅಧಿಕಾರದ ವ್ಯಾಪ್ತಿಯಲ್ಲೇ ಬರುತ್ತೇ. ಮುಂದಿನ ವಾರ ನಡೆಯೋ ದೊಡ್ಡ ಜಾತ್ರೆ ಈ ಭಾಗದ ಒಂದು ದೊಡ್ಡ ಉತ್ಸವ. ಆ ಸಂಚೆ ಶ್ರೀಕಂಠೇಶ್ವರ ದೇವಸ್ಥಾನದಿಂದ ಏದು ತೇರುಗಳು ಹೊರಟು ಉರಸ್ನೇಲ್ಲಾ ಸುತ್ತಿ, ಪ್ರಾಚೀಗಳನ್ನು ಸ್ನಿಜರಿಸಿ ಪ್ರಾನಃ ದೇವಸ್ಥಾನಕ್ಕೆ ಹಿಂತಿರುಗುತ್ತವೆ.

ಕಣಗ ಒಂದು ಗೌಪ್ಯ ವಿಷಯ. ಆ ಉತ್ಸವದ ಸಂಚೆ ಯಾವುದೋ ಒಂದು ಅನಾಹತ ನಡೆಸಲು ಸನಾಧ ನಡೆಯುತ್ತಿದೆ ಅಂತ ಗುಪ್ತಾಚಾರ ವರದಿಗಳು ನಮಗೆ ಬಂದಿವೆ. ಯಾವ ರೀತಿಯ ಅನಾಹತ, ಯಾವಾಗ ನಡೆಯುತ್ತೇ ಇದಾವುದೂ ಲಿಚಿತವಾಗಿ ಗೊತ್ತಾಗಿಲ್ಲ: ಮಾಡಬೇಕಾದ ಮುಂಜಾಗ್ರತಾ ಕ್ರಮಗಳನ್ನೇನೋ ಚಾಚೊ ತಪ್ಪದೆ ಮಾಡಿದ್ದೇವೆ. ಆದರೂ ಈ ಮನ್ನಾರವನ್ನ ಮೊಳಕೆಯಲ್ಲೇ ಚಿಪ್ಪಟಿ ಹಾಕೆದಿದ್ದರೆ ಅಪಾಯ ತಪ್ಪಿದ್ದಲ್ಲ. ಈ ಬಗ್ಗೆ ನಿಮ್ಮ ನೆರವು ಕೋರಿ ಬಂದಿದ್ದೇನೆ” ಎಂದು ಹೇಳಿದ ಭುವನ್.

“ದೇವಸ್ಥಾನದ ಸಿಬ್ಬಂದಿಗಳು, ತೇರುಗಳ ನಿರ್ವಹಕರು, ಎಲ್ಲರನ್ನೂ ಪರಿಶೀಲಿಸಿ ಅವರ ಹಿನ್ನೆಲೆಗಳನ್ನೇಲ್ಲಾ ಕಂಡುಹಿಡಿದಿದ್ದೀರಿ ತಾನೆ” ಶರಲೇಖಿ ಕೇಳಿದ.

“ಲಿಂಡಿತವಾಗಿ ಅದೇ ನನ್ನ ಮೊದಲ ಕೆಲಸವಾಗಿತ್ತು. ಅಷ್ಟೇ ಅಲ್ಲದೆ ಉರಿನಲ್ಲಿರುವ ರೌಡಿಗಳನ್ನೇಲ್ಲಾ ಬಹು ಜಾಗರೂಕತೆಯಿಂದ ಗಮನಿಸುತ್ತಿದ್ದೇವೆ. ಆದರೂ ಈ ಸಂಚಿನ ಬಗ್ಗೆ ಸುಳಿವು ಸಿಕ್ಕಿದರೆ ಮಾತ್ರ ನಾವು ಸಮಾಧಾನವಾಗಿರುಕ್ಕೆ ಸಾಧ್ಯ” ಅಂದ ಭುವನ್.

“ಅಯಿತು. ನಾಳೆ ಸಂಚೆ ವಶ್ನೆ ಮತ್ತು ನಾನು ನಂಜನಗೂಡಿಗೆ ಬರುತ್ತೇವೆ. ಮುಂದಿನ ಕಾರ್ಯಕ್ರಮ ಅಲ್ಲಿ ನಿರ್ದರ್ಶಿಸೋಣ” ಅಂತ ಹೇಳಿದ ನಂತರ ಅಡಿಗಳು ಕಾಣಿ ಮುಗಿಸಿ ನಮ್ಮನ್ನು ಬಿಳೆಗ್ನಿಷಟ್ಟರು.

ಮಾರನೆಯ ಸಂಚೆ ನಾವು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಮುಂದಿನ ಅಂಗಣದಲ್ಲಿದ್ದೇವು. ಅಲ್ಲೇ ಮುಂದಿನ ಚಪ್ಪರದಲ್ಲಿದ್ದ ದೇವಸ್ಥಾನದ ಆನೆ ಸೊಂಡಿಲನ್ನು

ಆಡಿಸುತ್ತಾ ನೆರೆದಿದ್ದ ಮಕ್ಕಳನ್ನು ರಂಜಿಸುತ್ತಿತ್ತು. ದೇವಸ್ಥಾನದ ಎಡ ಪಾಶ್ಚಾದಲ್ಲಿ ಮುಂಬರುವ ಉತ್ಸವಕ್ಕೆ ಕಾಯುತ್ತಾ ಇದು ತೇರುಗಳು ಸಾಲಾಗಿ ನಿಂತಿದ್ದವು.

“ಇಷ್ಟ ಜನಜಂಗುಳಿಯರುವ ಉರಿನಲ್ಲಿ ಬರಲಿರುವ ಅನಾಮತದ ಸುಳಿವನ್ನು ಹುಡುಕುವುದು, ಹುಲ್ಲಿನ ಮೆದೆಯಲ್ಲಿ ಸೊಜಿಯನ್ನು ಹುಡುಕಿದಂತೆ ಅಲ್ಲೋ” ಅಂತ ನಾನು ಶರಲೇವಿನನ್ನು ಪ್ರಶ್ನಿಸಿದೆ.

“ಹಾಗೇನಿಲ್ಲ ವರ್ತನ. ತಕ್ಕುಮಟ್ಟಿಗೆ ದಕ್ಕಿತೆಯಿಂದಲೇ ಭುವನ್ ಇಲ್ಲಿನ ಬಂದೋಬಸ್ತನ್ನು ಏರ್ವಡಿಸಿದ್ದಾನೆ. ತೇರುಗಳ ವಿವರವಾದ ತಪಾಸಣೆ, ಕಿಡಿಗೇಡಿಗಳು ಹತ್ತಿರ ಬರದಂತೆ ತೇರುಗಳಿಗೆ ಹಗಲು ರಾತ್ರಿ ಪಹರೆ ಇವೆಲ್ಲಾ ಆಗಲೇ ಜಾರಿಯಲ್ಲವೇ. ಅನಿರೀಕ್ಷಿತವಾದ ವಿಧಾನಗಳಿಂದ, ಅನಿರೀಕ್ಷಿತ ಅಪಾಯಾನ ನಿರೀಕ್ಷಿಸಿ, ಅದು ಆಗದಂತೆ ತಡೆಯುವುದು ನಮ್ಮ ಮುಂದಿನ ಕೆಲಸ” ಎಂದು ಶರಲೇವಿ ಹೇಳುತ್ತಿದ್ದಂತೆ, ಭುವನ್ ನಮ್ಮನ್ನು ಬಂದು ಸೇರಿದ. ಅವನು ಮಟ್ಟಿಯಲ್ಲಿದ್ದ ಕಾರಣ ಯಾರೂ ಅವನನ್ನು ಪೋಲೀಸ್ ಎಂದು ಗುರುತಿಸುವಂತಿರಲಿಲ್ಲ.

ಭುವನ್ ಜೋತೆ ನಾವಿಬ್ಬರೂ ದೇವಸ್ಥಾನದ ಭದ್ರತಾ ಪರಿಶೀಲನೆಗೆ ಹೋರಬೇವು. ದೇವಸ್ಥಾನದ ಮಹಾದ್ವಾರವನ್ನು ದಾಟಿದ ತಕ್ಕಣ ಬಲಭಾಗದಲ್ಲಿ ಬಂದು ಚಿಕ್ಕ ಬಾಗಿಲು ಕಾಣಿಸಿತು.

“ಈ ಬಾಗಿಲು ಎಲ್ಲಿಗೆ ಹೋಗುತ್ತೇ?” ಅಂತ ಕೇಳಿದ ಶರಲೇವಿ.

“ದೇವಸ್ಥಾನದ ಮಹಾಗೋಪುರಕ್ಕೆ ಹತ್ತಿ ಹೋಗುವ ಮೆಟ್ಟಿಲುಗಳಿಗೆ ಈ ಬಾಗಿಲು ಮೂಲಕ ಮಾತ್ರ ಸಂಪರ್ಕ ಇರೋದು” ಎಂದು ಭುವನ್ ಉತ್ತರಿಸಿದ.

“ಗೋಪುರದ ಮೇಲಕ್ಕೆ ಹೋಗಿ ಒಮ್ಮೆ ಪರಿಶೀಲಿಸಿ ಬಿಡೋಣ” ಎಂದು ಶರಲೇವಿ ಹೇಳಿದ ನಂತರ ಆ ಬಾಗಿಲನ್ನು ತರೆದು ನಾವು ಮೆಟ್ಟಿಲುಗಳನ್ನು ಹತ್ತೆಲು ಘ್ರಾಂಭಿಸಿದೆವು. ಏಷು ಅಂತಸ್ತುಗಳ ಭವ್ಯ ಗೋಪುರ ಅದು. ಬಂದೋಂದು ಅಂತಹಿನಲ್ಲಾ ನಾಲ್ಕು ದಿಕ್ಕುಗಳಲ್ಲಿ ಬೆಳಕಿನ ಕಿಂಡಿಗಳನ್ನು ಆಳವಡಿಸಿದ್ದನ್ನು ಗಮನಿಸಿದೆವು. ಸಂಜಿಯ ಸಮಯವಾದದ್ವಾರಿಂದ ಒಳಗೆಲ್ಲಾ ಮುಖ್ಯಗೃಹ ಶರಲೇವಿನ ಕ್ಷೇತ್ರದಲ್ಲಿ ಪ್ರಕಾಶಮಾನವಾದ ಟಾಚೆನ ಬೆಳಕಿನಲ್ಲಿ ನಾವು ಮುಂದುವರಿಯುವುದು ಸಾಧ್ಯವಾಯಿತು. ನಮ್ಮ ಹಾದಿಯಲ್ಲಿ ಕಂಡುಬಂದ ಪ್ರತಿಯೊಂದು ಬೆಳಕಿನ ಕಿಂಡಿಯನ್ನು ಶರಲೇವಿ ಬಹು ಜಾಗರೂಕತೆಯಿಂದ ಪರಿಶೀಲಿಸುತ್ತಿದ್ದ ಏಳನೆಯ ಅಂತಹಿನ ಬೆಳಕಿನ ಕಿಂಡಿಯಿಂದ ನೋಡಿದಾಗ ಸಾಲಾಗಿ ನಿಂತಿದ್ದ ತೇರುಗಳು ಆಟಕೆಗಳಿಂತೆ ತೋರುತ್ತಿದ್ದವು. ಕೊಲಂಕುವಾದ ಪರಿಶೀಲನೆ ಮುಗಿಸಿ ಕೆಳಕ್ಕೆ ಇಳಿದು ಬಂದ ನಂತರ ಶರಲೇವಿ, ಭುವನ್‌ನನ್ನು ಕುರಿತು “ಈ ಬಾಗಿಲಿಗೆ ಭದ್ರವಾದ ಕಾವಲು ಹಾಕಿ. ಜಾತ್ಯ ಮುಗಿಯುವವರೆಗೂ ಯಾರೂ ಮೇಲೆ ಹತ್ತೆಬಾರದು ಅಂತ ಆಳ್ಳು ಮಾಡಿ, ಬಾಗಿಲನ್ನೂ ಭದ್ರವಾಗಿ ಹಾಕಿ, ಬೀಗ ಹಾಕುವ ವ್ಯವಸ್ಥೆ ಮಾಡಿ” ಅಂತ ಸಲಹೆಕೊಟ್ಟಿ ಅನಂತರ

ದೇವಸ್ಥಾನದ ಇತರ ಭಾಗಗಳನ್ನು ಪರೀಕೀಲಿಸಲು ಹೊರಟೆವು. ಎಲ್ಲಾ ಪರೀಕೀಲನೆ ಮುಗಿಸಿ ನಾವು ಹೋಟೆಲ್ ಸೇರಿದಾಗ ರಾತ್ರಿ ಹತ್ತುಗಂಟೆ ಆಗಿತ್ತು.

ಮುಂದಿನ ಮೂರು ದಿನಗಳು ಶರ್ಲೇಬಿ ಬೆಳಗನಿಂದ ಸಂಚಯವರೆಗೆ ದೇವಸ್ಥಾನದ ಆಸುಪಾಸಿನಲ್ಲಿ ಗಸ್ತಿ ತಿರುಗುತ್ತಾ, ಚಿಂತಾಕ್ರಾಂತನಾಗಿ ಓಡಾಡುತ್ತಿದ್ದ ಅವನು ಈ ಮನಸ್ಸಿಗಿಂತಹಲ್ಲಿದ್ದಾಗ ಅವನ ಪಾಡಿಗೆ ಅವನನ್ನು ಬಿಡುವುದೇ ವಾಸಿ ಎಂಬ ಅಂತ ನನಗೆ ಅನುಭವದಿಂದ ತಿಳಿದಿತ್ತು. ಹಾಗಾಗಿ ನಾನು ಅವನ ಗೌಚಿಗೆ ಹೋಗಲಿಲ್ಲ. ಜಾತ್ರೆಯದಿನ ಬಂದಿತು. ಅಂದು ಬೆಳಗ್ಗೆ ಭುವನ್ ನಮ್ಮನ್ನು ಭೇಟಿ ಮಾಡಲು ಬಂದ. ಶರ್ಲೇಬಿ ಅವನನ್ನು ಕುರಿತು, “ಇತ್ತು ಬಂದು ಮಹತ್ವದ ಸಂಗಿಗೆ ಸಿದ್ಧರಾಗಬೇಕು. ಸಂಜೆ ಆರು ಫಂಟೆಗೆ ದೇವಸ್ಥಾನದ ಮುಂಬಾಗಿಲಿನ ಹತ್ತಿರ ಬನ್ನಿರ್” ಅಂತ ಹೇಳಿದ. ಆರು ಫಂಟೆ ಹೊತ್ತಿಗೆ ನಾವು ಮೂವರು ಮುಂಬಾಗಿಲಿನ ಹತ್ತಿರ ಸೇರಿದೆವು. ಶರ್ಲೇಬಿ, ಭುವನ್ನನ್ನು ಪಕ್ಕಕ್ಕೆ ಕರೆದು ಏನೋ ಹೇಳಿದ ನನಗದು ಕೇಳಿಸಲಿಲ್ಲ. ಅನಂತರ ನಾವು ಮಹಾದ್ವಾರವನ್ನು ಪ್ರವೇಶಿಸಿ ಗೋಪುರದ ಮೆಟ್ಟಿಲಿಗೆ ಹೋಗುವ ಬಾಗಿಲಿನ ಹತ್ತಿರ ಬಂದೆವು. ಇಬ್ಬರು ಪೋಲೀಸ್ ಪೇದೆಗಳು ಬಾಗಿಲನ್ನು ಕಣ್ಣಲ್ಲಿ ಕಣ್ಣಟ್ಟು ಕಾಯುತ್ತಿದ್ದರು. ಬಾಗಿಲಿಗೆ ಬೀಗ ಹಾಕಿತ್ತು. ಶರ್ಲೇಬಿನ ಆಣತಿಯ ಮೇರೆಗೆ ಬಾಗಿಲಿನ ಬೀಗ ತೆಗೆಸಿ, ನಾವು ಒಳಗೆ ಪ್ರವೇಶಿಸಿ ಮೆಟ್ಟಿಲು ಹತ್ತಲು ಪ್ರಾರಂಭಿಸಿದೆವು. ಏಳನೆಯ ಅಂತಸ್ತು ಬಂದಾಗ ಶರ್ಲೇಬಿ ನಮ್ಮಿಬ್ಬರನ್ನು ಕುರಿತು, “ಇಬ್ಬರು ದುಷ್ಕಲ್ಮಿಗಳು ಇನ್ನು ಸ್ವಲ್ಪ ಹೊತ್ತಿನಲ್ಲಿ ಇಲ್ಲಿಗೆ ಹತ್ತಿ ಬಂದು, ಈ ಎಡಪಾಶ್ವದ ಕಿಟಕಿಯ ಮೂಲಕ ಉರಿಯುವ ಪಂಚಗಳನ್ನು ತೇರುಗಳು ಹೊರಡುವ ಸಮಯಕ್ಕೆ ಸರಿಯಾಗಿ ಎಸೆಯಲಿದ್ದಾರೆ. ಅವರು ಬಂದು ಪಂಚಗಳನ್ನು ಹತ್ತಿಸುವ ಮುಂಚೆ ಅವರನ್ನು ಬಂಧಿಸಬೇಕು, ಸಿದ್ಧರಾಗಿರಿ” ಅಂತ ಹಿಸುಗುಟ್ಟಿದ್ದ. ಪಹರೆ ಕಾವಲು ಇದ್ದ ಬಾಗಿಲಿನ ಮೂಲಕ ಯಾರು ಬರಲು ಸಾಧ್ಯ ಎಂಬ ಅಂತವನ್ನು ಅವನು ವಿವರಿಸಲಿಲ್ಲ, ಮಾತನಾಡಲು ಅದು ಸೂಕ್ತ ಸಮಯವಾಗಿಲ್ಲದಿದ್ದರಿಂದ ನಾವೂ ಸುಮುನಾಗಿ ದುರುಳರನ್ನು ಹೊಂಚು ಕಾದೆವು. ಕೆಳಗೆ ದೊಡ್ಡಜಾತ್ರೆಯ ಸದ್ದು ಗದ್ದಲ ನಾವಿದ್ದ ಜಾಗಕ್ಕೆ ಸ್ವಲ್ಪ ಸ್ವಲ್ಪ ಕೇಳಿಸುತ್ತಿತ್ತು.

ಸ್ವಲ್ಪ ಹೊತ್ತಿನಲ್ಲೇ ಯಾರೋ ಮೆಟ್ಟಿಲು ಹತ್ತುವ ಸದ್ದು ಕೇಳಿಸಿತು. ನೋಡುತ್ತಿದ್ದಂತೆ ಅರ್ಚಕರ ವೇಷಧರಿಸಿದ್ದ ಇಬ್ಬರು ಹತ್ತಿ ಬಂದು ಎಡಪಾಶ್ವದ ಬೆಳಕಿನ ಕಿಂಡಿಯ ಹತ್ತಿರ ನಿಂತರು. ಒಬ್ಬ ಮೇಲಕ್ಕೆ ಕ್ಕೆಬಾಚಿ ಅಲ್ಲಿ ಬಿಟ್ಟಿದ್ದ ಪಂಚಗಳನ್ನು ತೆಗೆದ ತಕ್ಳಾದಲ್ಲೇ ಭುವನ್ ಮತ್ತು ಶರ್ಲೇಬಿ ಅವರ ಮೇಲೆ ಹತಾತ್ಮನೆ ಏರಿಗೆ ಅವರನ್ನು ಹಿಡಿದರು. ಭುವನ್, ತನ್ನ ಬಳಿ ಸಿದ್ಧವಾಗಿದ್ದ ಕ್ಕೆಕೊಳಗಳನ್ನು ಅವರಿಗೆ ತೊಡಿಸಿ, ತನ್ನ ಸಿಬ್ಬಂದಿಗಳಿಗೆ ಮೊಬೈಲ್‌ನಲ್ಲಿ ಮೇಲಕ್ಕೆ ಬರಲು ಹೇಳಿದ. ಪೋಲೀಸ್ ಪೇದೆಗಳು ಮೇಲಕ್ಕೆ ಬಂದು ಇಬ್ಬರು ಬಂಧಿತರನ್ನು ಅವರ ಪುರಾವೆಗಳೊಂದಿಗೆ ಕರೆದೊಯ್ದರು. ಕೆಳಗೆ ಇಳಿದು ಬರುತ್ತಿರುವಾಗ ಶರ್ಲೇಬಿ ಈ ಮುನ್ನಾರದ ಬಗ್ಗೆ ವಿವರಣೆ ನೀಡಲು ಪ್ರಾರಂಭಿಸಿದ.

“ಮೊದಲ ಬಾರಿಗೆ ನಾವು ಈ ಗೋಪುರವನ್ನು ಪರೀಕೀಲಿಸಲು ಬಂದಾಗ ನಾನು ಎಂದಿನಂತೆ ಕುರುಹುಗಳಾಗಿ ಹುಡುಕಲು ಪ್ರಾರಂಭಿಸಿದೆ. ಏಳನೆಯ ಅಂತಸ್ತಿನ ಬೆಳಕಿನ

ಕಿಂಡಿಯ ಬಳಿ ಹಲವು ಎನ್ನೋಯ ಹನಿಗಳು ಬಿದ್ದರುವುದು ಕಾಣಿಸಿತು. ಇನ್ನೆಲ್ಲೂ ಇಲ್ಲದ ಈ ಎನ್ನೋಯ ಬಿಂದುಗಳು ಇಲ್ಲಿ ಮಾತ್ರ ಹೇಗೆ ಬಂದವ ಎಂದು ಚಿಂತಿಸುತ್ತಾ ಇನ್ನೆಲ್ಲಾದರೂ ಇವು ಬಿದ್ದರೆಯೇ ಎಂದು ಮಹಡಕಲು ಪ್ರಾರಂಭಿಸಿದೆ. ಈ ಕಿಂಡಿಯಿಂದ ಪ್ರಾರಂಭವಾಗಿ ಅಲ್ಲಲ್ಲೇ ನೆಲದ ಮೇಲೆ ಹನಿಗಳು ಬಿದ್ದರುವುದನ್ನು ಕಂಡೆ. ಅದನ್ನೇ ಅನುಸರಿಸಿ ನಾಲ್ಕನೆಯ ಅಂತಸ್ಥಿನವರೆಗೂ ಇಳಿದು ಬಂದೆ. ಅಲ್ಲಿ ಬಂದು ಮೂಲೆಯಲ್ಲಿ ಬಿಂದುಗಳು ಬಿದ್ದ ಚರಹೆ ಕಾಣೆಯಾಗಿತ್ತು. ಮಾರನೆಯ ದಿನ ಬೆಳಗ್ಗೆಯೇ ಇಲ್ಲಿಗೆ ಬಂದು ಮಹಡಕಾಟ ಮುಂದುವರಿಸಿದೆ. ನಾಲ್ಕನೆಯ ಅಂತಸ್ಥಿನ ಬಂದು ಕಲತದ ಹಿಂದೆ ಬಂದು ಪುಟ್ಟಿರುಕು ಕಾಣಿಸಿತು. ಒಬ್ಬ ಮನುಷ್ಯ ಕವ್ವಪಟ್ಟು ತೊರಬಹುದಾದಷ್ಟು ಆಗಲದ ಬಿರುಕು ಆದು. ಅದರಲ್ಲಿ ತೂರಿ ಒಳಗೆ ಹೋದೆ. ಬಂದು ಸುರಂಗ ಸ್ಪಳಾದೂರ ಸಾಗಿ ಬಲಕ್ಕೆ ತಿರುಗಿತು. ಹೊನೆಯಲ್ಲಿ ಬಂದು ಧ್ವಾರ. ಆ ಧ್ವಾರ ಗೋಪ್ಯರದ ವರದನೆಯ ಅಂತಸ್ಥಿನಲ್ಲಿ ಹೊರಭಾಗಕ್ಕೆ ರುವ ವಿಗ್ರಹದ ಹಿಂಭಾಗಕ್ಕೆ ತೆರೆದಿತ್ತು. ವಿಗ್ರಹವನ್ನು ಬಳಸಿ ಮುಂದೆ ಬಂದಾಗ ನಾನು ಕಲ್ಲಿನ ಮಂಟಪದ ಭಾವಣೆಯ ಮೇಲಿದ್ದೆ

ಮಾರನೆಯ ದಿನ ಒಬ್ಬ ಜೋಗಿಯ ವೇಷಧರಿಸಿ ಈ ವಿಗ್ರಹದ ಕಣಳತೆಯ ದೂರದಲ್ಲಿ ಧ್ವಾನಕ್ಕೆ ಕುಳಿತವನಂತೆ ನಟಿಸುತ್ತಾ ಬಂದು ಹೋಗುವವರನ್ನು ಗಮನಿಸುತ್ತಿದ್ದೆ ಸಂಚೆ ಆರರ ಹೊತ್ತಿಗೆ ಈ ಇಬ್ಬರು ದುರುಳರು ಭಾವಣೆಯ ಮೇಲೆ ಹತ್ತಿ ಬಂದು ವಿಗ್ರಹವನ್ನು ಬಳಸಿ ಅದರ ಹಿಂದೆ ಮರೆಯಾದರು ಅರ್ಥಫಂಟೆಯ ನಂತರ ಅವರು ಅದೇ ವಿಗ್ರಹದ ಹಿಂದಿನಿಂದ ಹೊರಕ್ಕೆ ಬಂದು ಭಾವಣೆ ಹಾದು ಹೊರಟು ಹೋದರು. ನಾನು ಆ ಸುರಂಗದಲ್ಲಿ ಪುನಃ ಹೋಗಿ ಏಳನೆಯ ಅಂತಸ್ಥಿಗೆ ಬೆಳಕಿನ ಕಿಟಕಿಯ ಬಳಿ ಬಿಂಬಿಟ್ಟಿದ್ದ ಪಂಚಾಗಳನ್ನೂ ಪತ್ತೆ ಮಾಡಿದೆ. ಇವರನ್ನು ಈಗಲೇ ಹಿಡಿದುಬಿಟ್ಟರೆ ಇವರ ಸಹಚರರು ಬೇರೆ ಮನ್ನಾರ ಮಾಡುತ್ತಾ ಅಂತ ಯಾವ ಖಾತ್ರಿ. ಹಾಗಾಗಿ ಹೊನೆಯ ಘೋಗೆಯಲ್ಲೇ ಇವರನ್ನು ಪುರಾವ ಸಮೇತ ಹಿಡಿಯುವುದೇ ಮೇಲೆಂದು ನಿರ್ಧರಿಸಿ ನಿಮ್ಮನ್ನು ಇಲ್ಲಿಗೆ ಕರೆತಂದೆ” ಅಂದ ಶರಲೇವಿ.

“ಈ ಅನಾಮತ ಯೋಚಿಸೋಕ್ಕೆ ಕಾರಣ ಏನಿರಬಹುದು?” ನಾನು ಕೇಳಿದೆ.

“ಚುನಾವಣೆ ಸಮಯ ಏನು ಬೇಕಾದರೂ ಸಾಧ್ಯ” ಅಂತ ಭುವನ್ ಉತ್ತರಿಸಿದ. ಇಮ್ಮು ಹೊತ್ತಿಗೆ ನಾವಲ್ಲರೂ ಇಳಿದು ಭೂಮಟ್ಟಕ್ಕೆ ಬಂದಿದ್ದವು. ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ಅಲಂಕೃತವಾಗಿ ನಳಣಳಿಸುತ್ತಿದ್ದ ಐದು ತೇರುಗಳು ಸಾಲಾಗಿ ನಿಂತಿದ್ದವು. ಏನಾಯಕ, ಶ್ರೀಕಂಠೇಶ್ವರ, ಪಾರ್ವತಿ, ಸುಖಮಣಿ ಮತ್ತು ಚಂಡಿಕೇಶ್ವರ ಇವರ ಉತ್ತಪ ಮೂರ್ತಿಗಳು ಭಕ್ತರನ್ನು ಅನುಗ್ರಹಿಸಲು ಸಿದ್ಧವಾಗಿ ತೇರುಗಳಲ್ಲಿ ಪ್ರತಿಷ್ಠಾಪನೆಯಾಗಿದ್ದವು.

ದೊಡ್ಡಜಾತೆಯ ಸಂಭೂತ ಸಡಗರ ಎಲ್ಲೆಲ್ಲೂ ತುಂಬಿತ್ತು. ಭುವನ್ ಮುಖದಲ್ಲಿದ್ದ ನಿರುಮ್ಮಳತೆಯ ಸಂತಸ ಸುತ್ತಲಿನ ಸಂತಸಕ್ಕೇನೂ ಕಡಿಮೆಯಿರಲಿಲ್ಲ.




ಅಪರಂಜಿ 30ರ ಹಬ್ಬದ ಸಂಭ್ರಮ

ಅಪರಂಜಿಗೆ 30 ತುಂಬಿದ ಸಂದರ್ಭದಲ್ಲಿ 5.4.2014 ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಅಯೋಜಿಸಿದ್ದ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ



ನಡೆಯಿತು. ಕಾರ್ಯಕ್ರಮ ಉದಾಹಿಸಿದ ಶಿಕ್ಷಣ ತಜ್ಜಾಡು. ಗುರುರಾಜ ಕರ್ಮಾಗಿ, ಕೊರವಂಚಿ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಅಪರಂಜಿಯ ಬಗೆಗೆ



ಸ್ವಾರ್ಥ್ಯವಾಗಿ ಮಾತಾಡಿದರು. ರಾಶಿಯವರು ಹುಟ್ಟಿಕಾಕಿದ ಕೊರವಂಜಿಯ ದಿನಗಳನ್ನು ನೆನಪುಮಾಡಿಕೊಂಡು ಇಂದಿನ ಈ ದಿನಗಳಲ್ಲಿ ಅಪರಂಜಿಯಂಥ ಪ್ರತಿಕೆಗಳ ಅವಶ್ಯಕತೆ ತುಂಬಾ ಇದೆ ಅಂತ ಹೇಳಿದರು.



ಅಪರಂಜಿ 30ರ ವಿಶೇಷಾಂಕವನ್ನು ಬಿಡುಗಡೆ ಮಾಡಿ ಮುಖ್ಯ ಅಂತಿಗಳಾಗಿದ್ದ ಹಿರಿಯ ಕವಿ ಡಾ. ಸಿದ್ದಲೀಂಗಯ್ಯನವರು ಕೊರವಂಜಿ ಅಪರಂಜಿಯಂಥ ಪ್ರತಿಕೆಗಳು ಹೇಗೆ ಜನಮಾನಸದಲ್ಲಿ ಬೆರೆತುಹೋಗಿವೆ. ಅವುಗಳನ್ನು ಒಂದುವುದರಿಂದ ಸಿಗುವ ಆನಂದ, ನೆಮ್ಮೆದಿ, ಹೃದಯ ಹಗುರಾಗುವ ಪರಿ ಮುಂತಾದುವುಗಳನ್ನು ಬಿಡಿಸಿ ಹೇಳಿದರು.



ಅಧ್ಯಕ್ಷತೆ ವಹಿಸಿದ್ದ ಹಿರಿಯ ಬರಹಗಾರ ಶ್ರೀ ಶ್ರೀನಿವಾಸ ವೆದ್ಯ ಅವರು ಹಾಸ್ಯವನ್ನು ಪ್ರತ್ಯೇಕವಾಗಿ ಗುರುತಿಸುವುದು ಸರಿಯಲ್ಲ. ಹಾಸ್ಯವೂ ಸಾಹಿತ್ಯದ ಒಂದು ಪ್ರಕಾರವೇ ಎಂದು ತಿಳಿಸಿ ಹಾಸ್ಯ ಸಾಹಿತ್ಯಕ್ಕೂ ಜಾಳನಪೀಠ ಪ್ರಶ್ನೆ ದೊರಕರೇಕು ಎಂದರು. ಹಾಸ್ಯ ಸಾಹಿತ್ಯದಲ್ಲಿ ಅನೇಕ ಉತ್ತಮ ಗ್ರಂಥಗಳು ಬಂದಿವೆ ಮತ್ತು ಬರುತ್ತಿವೆ. ಗೌರೋರು ರಾಮಾನುಜ್ ಅಯ್ಯಂಗಾರರ ನಮ್ಮ ಉರಿನ ರಸಿಕರು ಅಂಥಾ ಒಂದು ಪ್ರಸ್ತುತ ಎಂದು ಹಾಸ್ಯ ಸಾಹಿತ್ಯ ಜನರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿರುವುದನ್ನು ಒತ್ತಿ ಹೇಳಿದರು.



ಪ್ರಾರಂಭದಲ್ಲಿ ಎಂ. ಶಿವಕುಮಾರ್ ಅವರು ಅಪರಂಜಿ ಕೊರವಂಜಿ ಪರಂಪರೆ, ಅಪರಂಜಿ ಇಮ್ಮು ವರ್ಷಗಳ ಕಾಲ ನಡೆದು ಬಂದ ಹಾದಿ, ಅದಕ್ಕೆ ಬೆಸ್ನೇಲುಬಾಗಿ ನಿತ ಬರಹಗಾರರು, ಚಂದಾದಾರರು, ಜಾಹೀರಾತುದಾರರು ಇವರುಗಳನ್ನು ಕೃತಜ್ಞತೆಯಿಂದ ನೇನೆದರು.

ಅಪರಂಜಿಯೊಂದಿಗೆ ತಮ್ಮ ನಂಟನ್ನು ಬಹಳ ಕಾಲದಿಂದ ಇಟ್ಟಿಕೊಂಡಿರುವ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ. ಓಂಪ್ರಕಾಶ್, ಅಚ್ಯುತರಾವ್ ಪದಕೆ, ಶ್ರೀಮಲಾ ರವಿಶಂಕರ್, ನ. ರತ್ನ ಸಿ.ಆರ್. ಸತ್ಯ ಮುಂತಾದವರು ಅಪರಂಜಿಯೊಂದಿಗಿನ ತಮ್ಮ ನಂಟನ ಸ್ವಾರಸ್ಯಕರ ಅನುಭವಗಳನ್ನು ಹಂಚಿಕೊಂಡರು.

ಕೆಡೆಯಲ್ಲಿ ಗಾನವಿನೋದಿನ ತಂಡದ ಕಲಾವಿದರು ಮತ್ತು ವೈ.ವಿ. ಗುಂಡಾರಾವ್, ಎನ್. ರಾಮನಾಥ್, ಇಂದುಶ್ರೀ ಮತ್ತು ಬೇಲೂರು ರಾಮಮೂರ್ತಿ ಇವರುಗಳಿಂದ ಹಾಸ್ಯದ ತುಣುಕುಗಳ ವಿಶೇಷ ಮನರಂಜನೆ ಆಹ್ವಾನಿತರನ್ನು ರಂಜಿಸಿತ್ತು.



ಮಾಂಗಲ್ಯಂ ತಂತು ಕೃಕೆಟೇನಾ?

- ಇ.ಆರ್. ರಾಮಚಂದ್ರನ್

ಮುದುವೇನಾ? ನಿಮ್ಮ ಮಗನಿಗಾ? ಯಾವ ತರಹದ ಮುದುವೆ? ಹಳ್ಳಿ ಸಂಗಿತ್, ಮೆಹಂದಿ, ವರಮಾಲ, ಬಿದಾಯ್ ಇರೋ ಇದು ದಿವಸದ ಟೆಸ್ಟ್ ಮ್ಯಾಚ್ ಮುದುವೇನಾ, ಇಲ್ಲಾ ಹಳೆಯ ಕಾಲದ ಪ್ರಕಾರ ಸಿಂಪಲ್‌ಲ್ಯಾಗಿರೊ ವರಪೂರ್ವ, ಧಾರೆ, ರಿಸೆಪ್ಸನ್, ಬೀಗರ ಜೆಟಣಿದ 3 ದಿವಸದ ರಣಜಿ ಟೆಸ್ಟ್‌ಫೇನಾ? ನಿಮ್ಮ ಮಗನ ಟೆಸ್ಟ್‌ಹೇಗೆ? ಮಾಡ್ರಾಸ್ ಆದ್ದೆ ಒಂದೇ ದಿವಸದಲ್ಲಿ ಮುಗಿಸ್ತಾನೆ. ರಾತ್ರಿ ರಿಸೆಪ್ಸನ್, ಬೆಳಗ್ಗೆ ಧಾರೆ, ಮಧ್ಯಾಹ್ನ ಭತ್ತ ಖಾಲಿ. ಒನ್‌ಡೇ ಕೃಕೆಟ್ ಹಾಗೆ. ಯಾರಿಗೂ ತಲೆನೋಮಿಲ್ಲ, ಇಲ್ಲಾಪ್ಪ ಅವನಿಗೆ ತೀರ ಸಿಂಪಲ್‌ಲ್ಯಾಗಿ ಆಯ್‌ ಸಮಾಜದ ಮುದುವೆ ಸಾಕಂತೆ. ಅಂದೇ, ಟಿ-20 ಅನ್ನು ಎಲ್ಲಾ ಮೂರು ಘಂಟೆಲ್ಲಿ ಮುಗಿಯ್ಯಾತ್ತಿ. ಸಂಜೆ ಮುದುವೆ ಇಟ್ಟೊಂಡೆ ಎರಡರೆಡು ಮಂತ್ರ ಹೇಳ್ಣಿ ತಲೆ ತಗ್ಗಿಸ್ಕೆ ಹೇಳಿ, ಹಾರ ಹಾಸ್ಟಿ ಗೆಸ್ಟ್ ಬಫೆ ಉಟ ಮಾಡಿ ಹೋಗ್ಗಿರುವಾಗ್ಗೆ, ಅವರು ಕೊಡೋ ಒಂದು

**ನೀವು ಯಾವ ತರಹ
ಮುದುವೆ ಮಾಡಿದರೂ
ಅದರಲ್ಲಿ ಕೃಕೆಟ್ ವಾಸನೆ
ಇದ್ದೇ ಇರುತ್ತದೆ..**

ರೂಮ್ಮಲ್ಲಿ ಪ್ರಸ್ತುದ ಶಾಸ್ತ್ರ ಮುಗಿಷ್ಟಿಪ್ಪ ಪ್ರೇಸೆಂಟೆಲ್ಲಾ ಮನೇಗ ತಂದು ‘ಪ್ರೇಸೆಂಟೇಷನ್’ ಸರೆಮನಿ’ ಜತೆ ಮುದುವೆ ಪೋರ್ಟ್ ಸೀಡೀನ ಮನೇಲೇ ಕೂತ್ತೊಂಡು ನೋಡುಹುದು.

ಮಳೆಗಾಲದ ಸೀಸನ್ ಮುದುವೆ? ಮಳೆಗಾಲದಲ್ಲಿ ಬಹಳ ವೇಸ್ಟಾಗಿ ಹೋಗುತ್ತೇ ಉಟ, ತಂಗಿನಕಾಯಿ, ಹೊವು, ಹಾರ, ಸ್ನೀಟು... ಅದಕ್ಕೆ ಮಧ್ಯಾಹ್ನ ಮೂರು ಘಂಟೆಗೆ ಆಕಾಶದಲ್ಲಿ ಹೋಡೆಗಳು ಹುಳ್ಳಾಪಟ್ಟೆ ಓಡಾಡಿದ್ದೆ, ಚಲಿಸುವ ಹೋಡೆಗಳು ಹೊಗಿ ‘ಮಳೆಬೀಳುವ ಮುದುವೆ’ ಆಗಬಹುದು. ಅದಕ್ಕೆ ಮುದುವೇನ ‘ದಕ್ಕೊವತ್ತಾರ್-ಲೂಯಿಸ್’ ಅಂತ ಕನ್ನಡ್‌ರ್ ಮಾಡಿ. ಎಲ್ಲಾ ಸಾಮಾನು 50% ಮೊಟಕಿಸಿ. ನಿಂತಲ್ಲೇ ಮೊಬೈಲ್‌ಲ್ಲಿ ಕಾಲ್ ಮಾಡಿ ಒಂದೊಂದಾಗಿ ಐಟಮ್‌ನನ್ನ ಕಡಿಮೆ ಮಾಡ್ತೂ ಬನ್ನಿ. ರಿಸೆಪ್ಸನ್ ಹತ್ತಿರ ಬ್ರಿದ್ದ ಹಾಗೇ ಕಾಮೋರ್‌ಡಗಳು ಕವೀತಾ ಇರುವಾಗ ಏನು ಮಾಡಕ್ಕೂ ತೋರ್ಚಲ್ಲು ರನ್-ರೇಟು ಬಲೂನ್ ತರಾ ಉದಿ ಉಸಿರು ಕಟ್ಟಿದ ಹಾಗೆ ಆಗುತ್ತಲ್ಲಾ ಹಾಗೇನೇ ಇದು ಕೂಡ. ಮುಲಾಜಿಲ್ಲೆ ಹೋಲ್‌ಲಾಗಿ ಒಂದೊಂದಾಗಿ ಕಟ್ಟೊ ಮಾಡ್ತೂ ಬನ್ನಿ ಗ್ರೌಂಡ್ ಸಾಫ್ಟ್, ಐಮೀನ್ ಉಟ ಬಡಿಸಕ್ಕೆ 10 ಜನ ಬದ್ಲುನಾಲ್ಕೇ ಜನ ಸಾಕೂಂತ ಹೇಳಿ. ನೂರು ಚೇರ್ನ ಹೇಳಿದ್ದಂತಲ್ಲಾ... ಅದನ್ನು 20ಕ್ಕೆ ಇಳಿಸಿ. ಅಂಪೈರ್‌ ಮ್ಯಾಚ್ ರೆಫ್ರಿರ್ - ಐ ಮೀನ್ ಎರಡೂ ಕಡೆ ಪುರೋಹಿತರ್ - ಕಾರ್ ಕಳಿಸಿ ಮುಂಚೇನೇ ಚಿನ್ನಸ್ವಾಮಿಗೆ, ಐ ಮೀನ್ ಭತ್ತಕ್ಕೆ ಕರೆಸ್ತೊಂಡಿಡಿ. ಇಲ್ಲಿದ್ದೆ ಅವರ್ನೆ ಮುಡುಕೊಡಕ್ಕೇ ಎರಡರೆಡು ಮುದುವೆ ಮಾಡೋ ಅಪ್ಪೆ ಟೈಪ್ ಆಗುತ್ತೆ.

ಬಹಳ ದುಡ್ಡಿರುವ ಕುಳ ಅಂದ್ದೆ, ‘ನಿನ್ನ ಸ್ವೇಚ್ಛಾಗೆ ಒಂದೇ ದಿನದ ಮುದುವೆ ಸಾಕಾ?’ ನಾಳೆ ನೀನು ಕ್ಲಬ್‌ಗೆ ಹೋದೆ ನಿನ್ನ ರವ್ವಿ ಗ್ರಾಪು ನಿನ್ನ ನೋಡಿ ನಗಲ್ಪಾ? ನಿನ್ ಹೆಂಡ್ಟಿ ಕಿಟ್ಟು

ಎಟ್ಟಿಗೆ ಹೋದೆ ಅವು ಪ್ರೇಂಡ್‌ಲ್ಯಾ ಬಾಯ್ ಕರ್ಜಿಕ್‌ ಮುಚ್ಚೊಂಡು ಕಣ್ಣಳ್ಳೇ ಸೈನ್ ಲ್ಯಾಂಗ್ಸ್‌ಇಂಲ್ಲಿ ಮೂದಲಿಸಿದೆ, ನಿನ್ನ ಮಾನ ಮುರ್ದು ಹೋದ ಸಿಡಿಗೆ ಸಮಾನ. ಕೊಲಾಗಿ ಪೈವ್ ಡೇಸ್ ಮಾಡು ಮದುವೇನೆ. ಬ್ರೇಕ್‌ಫಾಸ್ತ್‌ನಿಂದ ಹಿಡ್‌ಲ್ಯಾ 5-ಸಾರ್‌ ನಿಂದ ತರ್ನು ಲಂಚು, ಟೀ ಬ್ರೇಕ್ ಮಧ್ಯ ಡ್ರಿಂಕ್‌ ಆಗಾಗ ಬರ್ತು ಇಲ್ಲಿ. ರೂ ಅಫ್ಷ್‌, ಕೇಸರಿ ಹಾಕಿರುವ ಮ್ಯಾಂಗೊ ಜೂಸ್‌ಗ್ಲೋವ್‌ ಹಾಕಿರೋ ವ್ಯಟ್‌ರ್‌ಕ್‌ಲೀ ಕಳಿಸ್ತೂ ಇರು. ಯಾವುದಕ್ಕೂ ಅವಸರ ಮಾಡ್ದೇಡ. ಎಲ್ಲಾ ನಿಧಾನಕ್ಕೆ ಆಗ್ಲಿ. ಮದುವೆ ಇದು ದಿವಸ ಮಾಡ್ದೇ ಇದೆ ಮನೆನದ ಮಾನ ಮೂರ್ ಪೈಸಾಗೆ ಮಾರ್ಪಿಟ್‌ಎಂತೆ ಮನೇವೇ ಮೂಗು ಮುರಿತಾರೆ, ಹುಷಾರ್!

ಬೊಂದಿ ಲಾಡುನ, ಹುಂಬ್ಯೆ ಕ್ಯೆಲಿ ಹೊಕೆಬುರು ಬಾಲು ಗ್ರಾ ಮತ್ತು ಒಳ್ಳೆ ಸೈನ್ ಬರೋ ಹಾಗೆ ಇರುತ್ತಲ್ಲಾ ಹಾಗೆ ಧಾರಾಳವಾಗಿ ಗೋಡಂಬಿ, ದ್ರಾಷ್ಟಿ, ಯಾಲಕ್ಕಿ, ಲವಂಗ, ಕಲ್ಸ್‌ ಎಲ್ಲಾ ಹಾಸ್‌ ಕಟ್ಟಿ, ನಿನ್ನ ಫೇಮ್‌, ಧೋನಿ ಹೊಡೆದ ಹೆಲಿಕಾಪ್ರ್‌ ಶಾಟ್‌ ಬಾಲು ವಾಂಬೇಡೆ ಟೆರೆಸ್‌ ಹೋಯ್ಲುಲ್ಲಾ ಆ ತರಹ ಏರೋಪ್ಲೇನ್‌ ಹಾಗೆ ಮೇಲೇರುತ್ತೇ ನೋಡ್ಲೋ.....

ಪೈಮರಿ ಸ್ಕೂಲು ಮೇಮ್ಪು ಮಗಳ ಮದುವೆ ಆದೆ, ನಮ್ಮ ಎಕ್ಸ್‌ಪೆಟ್‌ ಈಗ ದುಡ್ಡು ಸೇವೆ ಮಾಡಕ್ಕೆ ಟೊಂಕ ಕಟ್ಟಿರೆಡಿ. ಎಲ್ಲಾ ವಿಷಯದಲ್ಲೂ ಎಕಾನಮಿ. ‘ಆಯ್ ಸಮಾಜದ ಮದುವೆ ಮಾಡಿದೋಣ’ ಟಿ-20 ತರಹ ಎಲ್ಲಾ ಎಕಾನಮೀಲಿ ನಡಿಬೇಕು. ಅಶ್ವಿನ್‌ ಎಷ್ಟು ಎಕನಾಮಿಕ್ ಬೋಲರ್‌ ನೋಡಿ. ಸ್ವಿನ್‌ ಆದ್ಮ್ ಓವನಿಂಗ್ ಬೋಲರ್ ಆಗಿ ಬಂದು ಹೊಸಾ ಬಾಲ್ಲಲ್ಲಿ ಸೈನ್ ಮಾಡ್ತಾನೆ. ನಮ್ಮಡೆ ಪುರೋಹಿತರು ಒಬ್ಬಿದ್ದಾರೆ, ಅವ್ಯಾ ಹಾಗೇ. ಅವಿಗೆ ವಾಲಗ ಉದಕ್ಕೂ ಬರುತ್ತೆ, ಟೂ-ಇನ್‌-ವನ್‌. ಅವರಿಗೆ ಬರ್ತು ಮಾಕೆಟ್‌ಿಂದ ರಾತ್ರಿ ಮಿಕ್ಕಿದ್ದ ಬಿಡಿ ಹೊಪು, ಹಾರ ತರೋದಕ್ಕೆ ಹೆಚ್ಚೆನಿ. ಅಟೋರಿಕ್‌ಹಾನಾ? ಸೈಕಲ್ ಹಿಂದೆ ಕ್ಯಾರಿಯರ್‌ಲಿ ಹೊನ, ಮಾವಿನಾನ್ಯಾಯಿ ಎಲೇನ್ ಕಟೊಂಡು ಬರ್ತಾರೆ, ಬಿಡಿ.

ನಮ್ಮ ರವೀಂದ್ರ ಜಡೇಜ ಬ್ಯಾಟಿಂಗ್, ಬೋಲಿಂಗ್, ಫೀಲ್ಡಿಂಗ್‌ಲ್ಲಿ ಟೆರಿಫಿಕ್ ಪ್ಲೇಯರ್, ಟೀಮ್‌ಲ್ಲೇ ಬೆಸ್ಟ್ ತ್ರೀ-ಇನ್‌-ವನ್‌ ಅಲ್ಲೂ? ಹಾಗೆ ಪುರೋಹಿತರ ಭಾವ ಮ್ಯೇದ ಒಳ್ಳೇ ಅಡುಗೆ ಭಟ್ಟ ಉಡುಪಿ, ಬೊಬುಕಮ್ಮೆ ಅಡುಗೆ ಬರುತ್ತೆ. ಉರ್ದುಲ್ಲಿ ಟ್ಯುಲರ್ ಶಾಪ್‌ ಇಟೊಂಡಿದಾನೆ. ಜಾಕೆಟ್‌ಪ್ಲಾ ಪ್ರ್ಯಾಕೆಟ್‌ಪ್ಲಾ, ನಿಮ್ಮ ಪಂಚೆ, ಷಟ್ಟು ಹೋಲ್ಮೊಡ್‌ತಾನೆ. ಡ್ರೈವಿಂಗ್‌ನೂ ಬರುತ್ತೆ ಅವಿಗೆ. ಎಮರ್ಜೆನ್ಸಿಲಿ ಉಪಯೋಗಕ್ಕೆ ಬರುತ್ತೆ. ಅವರಿಬ್ರಿಗ್‌ನೂ ಸೇರಿ ಹೋಲ್ಸೀಲ್‌ ರೇಟ್‌ ಫಿಕ್‌ ಮಾಡೋಣ. ಸುಲಭವಾಗಿ ವಕ್ಸೆಟಾಗುತ್ತೆ. ಏನಿದ್ಮ್ ಯಾವ್ವು ಜಾಸ್ತಿ ಇಟೊಳೋದು ಬೇಡ. ಟ್ಯುಮೇ ದುಡ್ಡು ಎರಡೂ ಬಹಳ ಬೇಗ ಕ್ಷಾರ ಆಗುತ್ತೆ, ಟಿ-20 ತರಹ.

‘ನಿಮ್ಮ ಮಿಡಲ್ ಕಾಫಾ?’ ಸರಿ ಬಿಡಿ. ತಂಟೇನೇ ಇಲ್ಲ, ಮದುವೆ ಅಂದೆ ಮಾಮೂಲು ಶ್ರೀಪೇ ರಣಜಿ ಟೆಂಪ್‌ಇ ಮ್ಯಾಚ್ ತರಹ, ಎಲ್ಲೆಲ್ಲಾ ನಡೆತಾ ಇರುತ್ತೇ. ಯಾವಾಗ ಆಡೋದು, ಯಾರು ಪ್ಲೇಯಸ್‌ ಅಂತಾ ಯಾರಿಗೂ ಗೊತ್ತಿರಲ್ಲ, ತಿಳ್ಳೊಳ್ಳಕ್ಕೆ ಯಾರು ಟ್ರೈಯೂ ಮಾಡಲ್ಲ! ವರ ಪ್ರಾಚೆಗೆ ಸಿದ್ದೋಚಿರಾವ್ ಅಂಗಡೀಲಿ ಸೂಟ್‌ ಹೊಲಿಸ್‌. ಕಂಟೋನ್‌ಮೆಂಟ್‌

ಹೋಗಿ ದುಖಾರಿ ಬೆಲೇಲಿ ತರೋದು ಬೇಡ. ಎರಡೆರಡು ಸಲಾ ಟ್ಯೂನ್‌ ಕೊಟ್ಟು ಹೊನೆಗೆ ಸೂಟ್ ತರೋದ್ದುಲ್ಲಿ ಸಾಕವ್ವಾ ಸಾಕು ಈ ಮದುವೆ ಅನ್ನಿಸಿಬಿಡುತ್ತೆ. ಕಾಶಿಯಾತೆ ದಿನ ಮದುಗ ಈ ಮದುವೆ ಬೇಡ್‌ ಬೇಡಾಂತ ಕಾಶಿಗೆ ಒಡ್ಡಿಟ್ಟಾನು! ಹೂವು, ಹಣ್ಣು ಗಾಂಧಿ ಬಜಾರ್‌ಲ್ಲಿ ಸಿಗುತ್ತೆ. ಸಿಟಿ ಮಾರ್ಕೆಟ್‌ಲ್ಲಿ, ರಸೆಲ್ ಮಾರ್ಕೆಟ್‌ಗೆ ಹೋಗೋದು ಬೇಡ.

ಬಹಳ ಜನರನ್ನು ಯಾತಕೆ ಕರಿತೀರಿ? ಸುಮನ್ ಲಿಚ್‌. ಎಲ್ಲಾರ್ಥ್ ಎಸ್. ಎಂ. ಎಸ್. ಮಾಡೋಣ. ಅದರಲ್ಲಿ ಅರ್ಥಕ್ಕಾರ್ಥ ಅಮರಿಕಾಗೆ ಮಾರ್ಗೋಂದ್ ಸೋಸೇರ್‌ದೋ ಬಾಣಂತನಕ್ಕೆ ಹೋಗಿತ್ತಾರೆ! ಎಲ್ಲಾರ್ಥ್ ಲ್ಯಾಪ್-ಟಾಪ್ ಇದ್ದೇ ಇರುತ್ತೆ. ಮದುವೆ ಮನೇಲೇ ನೋಡಿ ‘ಲ್ಯೇವ್ ಟೆಲಿಕಾಸ್ಟ್’ ಅಂತ ‘ಸ್ಟೇಪ್’ನಲ್ಲಿ ಮದುವೆ ತೋರಿಸಿ ಬಿಡೋಣ. ಮದುವೆಗೆ ಲಿಮಿಟೆಡ್ ಆಗಿ ಮಾಡಿಸಿದ ಲಾಡು, ಜಹಾಂಗಿರ್, ಚಿರೋಟಿ, ಕಾಶಿ ಹಲ್ಲು ಎಲ್ಲಾ ಅವರವರ ಸ್ಕ್ರೀನ್‌ನಲ್ಲಿ ನೋಡಿ ಬಾಯಿ ಚಪ್ಪರಿಸ್ತಾರೆ! ಅವರ ಸ್ಯೇಹಿತರಿಗೆ, ಆಗದವರಿಗೆ, ನೋಡದಿರುವ ಪ್ರೆಂಡ್‌ಗೆ ಹೊಟ್ಟೆ ಉರೀಲೀಂತ ಎಲ್ಲಾರಿಗೂ ಕಳಿಸ್ತಾರೆ. ನಿಮ್ಮ ಮದುವೆ ಫೇಸ್ ಬುಕ್‌ಲ್ಲಿ ಟ್ರೆಟರ್‌ಲ್ಲಿ ಟುವ್ವಿ ಟುವ್ವಿ ಹಾಡಿರುತ್ತೆ! ಮಿಡಲ್ ಕಾಸ್ಟ್ ಮದುವೇನು ರಣಜಿ ಟೋಫಿನೂ ಬಂದೇ. ಆಟಕ್ಕೆ ಉಂಟು, ಲೆಕ್ಕಕ್ಕೆ ಇಲ್ಲ. ಅದರಲ್ಲಿ ಆಡಿವರು ಮುಕ್ಕಾಲು ಪಾಲು ಇಂಡಿಯಾಗ ಆಡೊಲ್ಲಿ ಮಿಡಲ್ ಕಾಸ್ಟ್ ಮದುವೇನೂ ಹಾಗೆ! ಬೀದಿ ಬೀದಿಲೂ ನಡೀತಾ ಇರುತ್ತೆ. ಯಾರೂ ಕೇರ್ ಮಾಡಲ್ಲ!

ಮದುವೆ ಇದ್ದಾವುದೂ ಅಲ್ಲ ಸೆಕೆಂಡ್ ಮ್ಯಾರೇಜ್, ಅದಕ್ಕೆ ಮುಂಚೆ ಲಟಾವಟಿಯಾಗಿ ವೇದಲನೆಯ ಮದುವೇಲಿ ಕೊಟ್ಟಿದ್ದ್ವು ಬಿಟ್ಟಿದ್ದು ಇನ್ನು ಸೆಟಲ್ ಆಗಿಲ್ಲ. ಮದುವೆ ಮಾಡೋಂಡು ಹಣ ಲಪಟಾಯಿಸಿ ಮದುಗ ಘಾರಿಸ್ತೇ ಓಡಿ ಹೋಗಿದಾನೇಂತ ಕಾಂಪಿಕ್‌ಎಂಳಿದ್ದರೆ ಅದು ಟಿಪಿಕಲ್ ಏಪಿಲ್ - ಮೋದಿ ಕೇಸು. ಅಂತಹ ಕೇಸು ಹ್ಯಾಂಡಲ್ ಮಾಡೋಂಡಕ್ಕೆ ನಮ್ಮ ಸುತ್ತಿಮ್ಮೆ ಕೋರ್ಟ್ ಖುದ್ದಾಗಿ ಸುನಿಲ್ ಗವಾಸ್ಕರ್ ನೇಮಿಸಿದ್ದಾರೆ. ಅವರೇ ಪ್ರೋಚಾರಿ. ಆತರಹದ ಕೇಸ್ಗೆ ಸ್ನಾಗವಾಸ್ಕರ್‌ಗೆ ರಿಕ್ಷ್‌ಸ್ಟ್ ಮಾಡೋಳ್ಜಿ, ಬಂದು ನಡೆಸೋಡಿಂತ.



- | | |
|-----|--|
| ಅತ್ | - ನಾನು ಮೆಜೆಸ್ಟಿಕ್‌ಗೆ ಹೋಗಬೇಕು. ಆಯೋಂದಲ್ಲಿ
ಹೋಗಲೋ ಇಲ್ಲಾ ಬಸ್ಸಿನಲ್ಲಿ ಹೋಗಲೋ? |
| ಉತ್ | - ಬನ್ನ ಯಾವಾಗ ಬರುತ್ತೆ ಅಂತ ಹೇಳಿಂಬೇ ಆಗಲ್ಲ.
ಅದಕ್ಕೆ ಆಯೋಂದಲ್ಲೇ ಹೋಗಿಬಿಡಿ. |
| ಅತ್ | - ಹಾಗಾದರೆ ಒಂದಿನ್ನೂರು ರೂಪಾಯಿ ನಾಲ ಕೊಟ್ಟಿರಿ. |
| ಉತ್ | - ತಗೋಳಿ ಈ ಹತ್ತು ರೂಪಾಯಿ, ಬಸ್ಸಿನಲ್ಲೀ ತೊಲಗಿ. |

ಉತ್ತರವಲ್ಲದ ಉತ್ತರಗಳು

- ಸಹನಾ ಪ್ರಸಾದ್

“ಆಹಾ, ಈ ವೇದರು ನೀವು ಒದಲೇಬೇಕು, ಏನು ಮುದ್ದಾದ ಅಕ್ಷರಗಳು, ಸುಂದರ ಬರವಣಿಗೆ, ಏನು ಕಢಿ... ಆದರೆ ಅಂಗಳು ಸೊನ್ನೇ ಯಾವುದೇ ಉತ್ತರ ಸರಿ ಇಲ್ಲ” ಎದುರು ಕುಳಿತು ಮೌಲ್ಯಮಾಪನ ಮಾಡುತ್ತಿದ್ದ ಸಹೋದ್ರೋಗಿ ಹೇಳಿದಾಗ ನಕ್ಕೆ. ಈ ತರಹದ ಉತ್ತರ ಪ್ರಶ್ನೆಗಳು ವಿರಳವಲ್ಲ, ಒಂದು ತರಹದ “ಕ್ಷಯೇಟಿವ್” ಹಾಗೂ ಬರೆಯುವವನ(ಳ) ಹೊಸ ಯೋಚನೆಗಳು, ವೈವಿಧ್ಯಗಳನ್ನು ತೋರಿಸುವ ಪ್ರಶ್ನೆಗಳಿಂದಲೇ ನಮ್ಮ ಮೌಲ್ಯಮಾಪನ ಬೇಸರವಿಲ್ಲದೇ ಸಾಗುವುದು.

**ಮೌಲ್ಯಮಾಪನ
ಬೇಸರವಿಲ್ಲದೇ ಸಾಗುತ್ತದ್ದರೆ
ಅದಕ್ಕೆ ಇಂತಹ ಉತ್ತರಗಳೇ
ಕಾರಣ. ಧ್ಯಾಂಕ್ ಯು
ಸೂಫ್ ಡೆಂಟ್ಸ್!**

“ನನ್ನ ಪ್ರಿಯ ಶಿಕ್ಷಕರೆ, ನಾನೋಬ್ಜ್ ಬಡವ,
ಮನೆಯಲ್ಲಿ ತಂದೆ ಇಲ್ಲ ತಾಯಿಗೆ ಖಾಯಿಲೆ,
ತಮ್ಮ ತಂಗಿಯರ ಜವಾಬ್ದಾರಿ ನನ್ನ ಮೇಲಿದೆ.
ದಯವಿಟ್ಟು ನನ್ನನ್ನು ಪಾಸು ಮಾಡಿ, ದೇವರು
ನಿಮಗೆ ಹಾಗೂ ನಿಮ್ಮ ಮಕ್ಕಳಿಗೆ ಬಳ್ಳಿಯದು
ಮಾಡುತ್ತಾನೆ” ಈ ರೀತಿ ಆಶೀರ್ವಾದ ತುಂಬಿದ
ಪ್ರಶ್ನೆಗಳು ಸರ್ವೇ ಸಾಮಾನ್ಯ.

“ತಂದೆ ತಾಯಂದಿರು ಯಾವಾಗಲೂ ಜಗತ್ವಾದುತ್ತಿರುತ್ತಾರೆ, ನನಗೆ ಒದಲಾಗುವದಿಲ್ಲ, ಆದ್ದರಿಂದ ನನ್ನ ಉತ್ತರಗಳಾವೂ ಸರಿ ಇಲ್ಲ. ನೀವು ಪಾಸು ಮಾಡಿದರೆ, ಕೆಲಸ ಸಿಕ್ಕಿ, ಈ ಮನೆ ಬಿಡಲು ಅನುಕೂಲವಾಗುತ್ತದೆ, ನನ್ನನ್ನು ಕಾಪಾಡಿ.” ಬೇಡಿಕೆಗಳು ಸುಮಾರು. “ಈ ಸಲ ಪಾಸು ಮಾಡಿದ್ದರೆ, ಮದುವೆ ಮಾಡಿ ಬಿಡುತ್ತಾರೆ. ಅದಕ್ಕೆ ನಾನು ತಯಾರಿಲ್ಲ; ನನ್ನ ನೆರೆಮನೆಯವನನ್ನು ಪ್ರೀತಿಸುತ್ತಿರುವೆ, ನನ್ನ ಪ್ರೇಮ ಸಫಲವಾಗಲು ನನ್ನನ್ನು ಪಾಸು ಮಾಡಿ.” ಅಯ್ಯೋ ಮಹಡಿ, ನಷ್ಟಾದರೆ ನಿನ್ನ ಗೆಳೆಯ ಕ್ಯೆ ಬಿಡುವನೆ? ಅವನು ಪಾಸಾದನೆ? ಈ ಪ್ರಶ್ನೆಗಳನ್ನು ಉತ್ತರಿಸಿದ್ದರೆ ಚೆನ್ನಾಗಿತ್ತು.

ಉತ್ತರ ಶುರುಮಾಡುವುದಕ್ಕೆ ಮುನ್ನ ಮನೆ ದೇವರನ್ನು ನನೆದು, ಯಾವುದಾದರೂ ಚಿನ್ನೆಯನ್ನು ಬರೆಯುವುದು, ಶೋಕ ಬರೆಯುವುದು ಕೂಡ ಸಾಮಾನ್ಯ. “ಈ ಪ್ರಶ್ನೆಯನ್ನು ತಿದ್ದುವ ಮನುಷ್ಯನಿಗೆ ಸದ್ಯಾಧಿಯನ್ನು ಕೊಡು ದೇವ!” ಎಂದು ಶುರುವಾಗುವ ಪ್ರಶ್ನೆಗಳೂ ಉಂಟು. ಪ್ರಶ್ನೆಯೋಳಗೆ 50, 10ರ ಮೊಟ್ಟಂಗಳೂ ಸಿಕ್ಕಿವೆ. “ಕೆಲವೊಂದು ಧರ್ಮಕಿ ಹಾಕಿದ ಪ್ರಸಂಗಗಳೂ ಉಂಟು.” ನನ್ನ ಮಾವ ಈ ಲಾರಿಗೇ ದೊಡ್ಡ ರೌಡಿ, ನಾನು ಪಾಸಾಗದಿದ್ದರೆ ನಿಮ್ಮ ಮನೆಯವರಲ್ಲ ಯಮಲೋಕಕ್ಕೆ ಪಾಸ್‌ಲ್ ಆಗುವಿರಿ ಹುಷಾರಾ! “ಸದ್ಗುರು, ಮೌಲ್ಯಮಾಪಕು ಯಾರೆಂದು ತಿಳಿಯುವುದಿಲ್ಲ, ಇಲ್ಲವಾದರೆ ಘಲಿತಾಂತ ಬಂದ ದಿನವೇ

ಸಂಸಾರ ಸಮೀಕ್ಷೆ ಉತ್ತರ ಬಿಡಬೇಕಾಗಿತ್ತು. ಅಲ್ಲಾ ರೋಡಿ ಮಾವನನ್ನು ಪ್ರಶ್ನೆ ಪ್ರತಿಕೆ ಪಡೆಯಲು ಬಳಸಲಿಲ್ಲವೇಕೆ? ಅಥವಾ ಕಾಪಿ ಹೊಡೆಯಲು ಮಾವನ ಸಹಾಯವೇಕೆ ತೆಗೆದುಕೊಳ್ಳಲಿಲ್ಲ? ಈ ಪ್ರಶ್ನೆ ಕೇಳಲು ಇನ್ನು ಆಗಿಲ್ಲ.

ಬಹಳ ವಿದ್ಯಾರ್ಥಿಗಳು ಜಾನ್ವಿಗಳೂ ಆಗಿರುತ್ತಾರೆ. “ಅಯ್ಯೋ, ಈ ಪ್ರಪಂಚವೇ ನಶ್ವರ, ಇನ್ನು ನಂಬರೇನು? ನಾನೇನು? ನಿಎನೇನು? ಪಾಸಾಗುವಪ್ಪು ನಂಬರು ಹಾಕಿದರೆ ನಿಮ್ಮ ಗಂಟೆನೂ ಹೋಗುವುದಿಲ್ಲವಲ್ಲ? ಇಷ್ಟಕ್ಕೂ ನಂಬರು ನೀವು ಹುಟ್ಟಿದಾಗ ತಂದಿದಲ್ಲ, ಸತ್ತಾಗ ತೆಗೆದುಕೊಂಡು ಹೋಗುವುದಲ್ಲ ಮತ್ತೇಕೆ ಯೋಚನೆ? ಪಾಸಾಗುವಪ್ಪು ತುಂಬಿ, ಸಾಕು.” ನಶ್ವರ ಪ್ರಪಂಚದಲ್ಲಿ ಪಾಸಾದರೇನು? ಫೇಲಾದರೇನು? ಅಲ್ಲವೇನಪ್ಪಾ?

ಪುಸಲಾಯಿಸುವ ವಿದ್ಯಾರ್ಥಿಗಳೂ ಅನೇಕರು. “ನೀವು ಯಾರೆಂದು ನನಗೆ ಗೊತ್ತಿಲ್ಲ ನಾನ್ನಾರೆಂದು ನಿಮಗನಿಲ್ಲ, ಮತ್ತೇಕೆ ದ್ವೇಷ? ತುಂಬಿದಿ ನಂಬರನ್ನು ಮಾಡಿದಿ ನನ್ನನ್ನು ಪಾಸು!” ಅಲ್ಲವೇ? ಮೂರು ಗಂಟೆಗಳ ಕಾಲ ಪರೀಕ್ವಾ ಕೊರಡಿಯಲ್ಲಿ ಕುಳಿತು ಏನೂ ಬರೆಯದ ನಿನ್ನ ಮೇಲ್ಯಾಕಪ್ಪ ನನಗೆ ದ್ವೇಷ? ಇಷ್ಟಾದರು ಬರೆದೆಯಲ್ಲ, ನಿನಗೆ ಬರೆಯುವುದಕ್ಕೆ ಬರುತ್ತದೆ ಎಂದಾಯಿತು! ತರ್ಕದಲ್ಲಿ ಮಾತಾಡುವುದರ ಬದಲಾಗಿ ಕೆಲವು ಪ್ರಶ್ನೆಗಳಿಗೆ ಉತ್ತರ ಬರೆದಿದ್ದರೂ ಸಾಕಾಗಿತ್ತಲ್ಲ? ಪಾಸಾಗಿಯೇ ಬಿಡುತ್ತಿದ್ದೆಯಲ್ಲ?

“ಈ ಪ್ರಶ್ನೆ ಪ್ರತಿಕೆಯಲ್ಲಿ ಕೇಳಿರುವ ಪ್ರಶ್ನೆಗಳಾವೂ ನಮಗೆ ಮಾಡಿದ ಪಾಠಗಳಿಂದ ಆಯ್ದಿಲ್ಲ ನಮ್ಮ ಮೇಡಮ್ಮು ನಮಗೆ ಹೇಳಿಕೊಟ್ಟಿಲ್ಲ ಅವರು ಹೊಸದಾಗಿ ಮದುವೆಯಾದವರು, ಹೊಸ ಗಂಡನೆಗೆ ಪಾಠ ಹೇಳುವುದರಿಂದ ಅವರಿಗೆ ನಮಗೆ ಪಾಠ ಹೇಳಲು ಸಾಧ್ಯವಾಗಿಲ್ಲ ಪಾಪ, ಅವರನ್ನು ಬಯ್ದು ಪ್ರಯೋಜನವಿಲ್ಲ ನಿಎನೇ ದೊಡ್ಡ ಮನಸ್ಸು ಮಾಡಿ ಪಾಸು ಮಾಡಿ, ಮುಂದೆ ನಿಮಗೆ ಕಂಕಣಭಾಗ್ಯ ಒದಗಿದಾಗ ನಿಮಗೂ ಅನುಭವವಾಗುವುದು!” ಇದೊಂದು ನಮೂನೆ.

“ನಮ್ಮ ತಂದೆಯವರು ಗುಡಿಯಲ್ಲಿ ಪೂಜಾರಿ. ನಿಮ್ಮ ಹೆಸರಿನಲ್ಲಿ ಪೂಜೆ ಮಾಡಲು ವಿನಂತಿಸುತ್ತೇನೆ.” ಪಾಸು ಮಾಡಿ! ದೇವರೇ, ಇಂತಹ ವಿದ್ಯಾರ್ಥಿಗಳಿಂದ ಪಾರು ಮಾಡಪ್ಪೆ!

ಕೆಲವು ಪ್ರತಿಕೆಗಳು ಬಲುಭಾರ. ಕೊಟ್ಟಿರುವ ಉತ್ತರ ಪ್ರತಿಕೆಗಳ ಜೊತೆ ಇನ್ನೂ ಕೆಲವು ಹಾಳೆಗಳಲ್ಲಿ ಬರೆದಿದ್ದೂ ಬರೆದದ್ದೆ ಆದರೆ ಎಲ್ಲಾ ನಾನ್ನೆನ್ನಾ! ಕೇಳಿರುವ ಪ್ರಶ್ನೆಗಳೇ ಬೇರೆ, ಬರೆದಿರುವ ಉತ್ತರವೇ ಬೇರೆ! ಚಿಂಟಿಗಳಲ್ಲಿ ಕೆಲವು ಉತ್ತರ ಬರೆದು ತಂದು, ನಕಲು ಮಾಡುತ್ತಾರೆಂದು ನನ್ನ ಅನಿಸಿಕೆ. ಇಲ್ಲವಾದರೆ ಅಪ್ಪು ಬರೆಯಲು ಹೇಗೆ ಸಾಧ್ಯ? ಮುಂದೆಂದಾದರೂ 100 ಅಂಕಗಳ ಪರೀಕ್ಷೆಗೆ 10 ಅಂಕಗಳಿರುವ ಯಾವುದೇ 10 ಉತ್ತರ ಬರೆಯಿರಿ ಎಂದು ಬಿಟ್ಟೇ ಸರಿಯೇನೋ? ಪ್ರಶ್ನೆಯೂ ಅವರದೇ ಉತ್ತರವೂ ಅವರದೇ! ಮೌಲ್ಯಮಾಪನ ಎಪ್ಪು ಸುಲಭಿ!



- ದಂನಂತಹ


- ಅಭ್ಯರ್ಥಿಗೆ ಮತದಾರನೊಬ್ಬನ ಅಳಲು: ನನ್ನ ಹೆಂಡತಿಯ ಕುಡಿಯುವ ಸಮಸ್ಯೆಯನ್ನು ಪರಿಹರಿಸಿ ಸ್ವಾಮಿ, ಅವಳಿಗೆ ನೀರು ಬೇಕಂತೆ.....
- ಯಾರೂ ಪರಿಪೂರ್ಣರಲ್ಲ, ಆದುದರಿಂದಲೇ ಹೆನ್ನಿಲ್ಲಾಗೆ ರಬ್ಬರ್ ಇರುವುದು.
- ಶಾಪಿಂಗ್ ಮಾಡಿದರೆ ನೆಮ್ಮೆದಿ ಉಚಿತ?
- ಸೀರಿ ಅಣ್ಣ ಅಂದಕೂಡೆ ಹೆಣ್ಣುಕ್ಕಳು ಬಿಸಿ ಎಣ್ಣಾಗ ಹಾಕಿದ ಹಪ್ಪಳದ್ದಂಗ ಅರಳ್ತಾರ....
- ನಾಲಿಗೆಗೂ ಏಕಾದಶಿ ಇರಬೇಕು.
- ಡಯಟಿಂಗ್ ಸೋತ್; ಈಟ್ ಆರ್ ಡಿಲೀಟ್?

- ನೀವು ಕವಿಯಾಗಲು ಸಾಧ್ಯವಾಗದಿದ್ದರೆ ಕವನವಾಗಿ.
- ಚೀನೀ ಆಹಾರವನ್ನು ನಾವು ನಕಲು ಮಾಡುತ್ತಿರುವುದರ ವಿರುದ್ಧ ಸೇರು ತೀರಿಸಿಕೊಳ್ಳಲು ಚೀನೀಯರು ನಮ್ಮ ಉತ್ಪನ್ನಗಳನ್ನು ನಕಲು ಮಾಡುತ್ತಿದ್ದಾರಂತೆ.
- ರೈಟ್ ಇನ್‌ಫರ್ಮೆಂಟ್‌ನ್ ಈಸ್‌ ಮೋರ್ ಇಂಪಾರ್ಚೆಂಟ್ ದಾನ್ ರೈಟ್ ಟು ಇನ್‌ಫರ್ಮೆಂಟ್.

**ಮೆಲುಕು
ಹಾಕುವಂತಹ
ಮಾತುಗಳ
ಗುಣ**

- ನಮ್ಮ ಬಳಿ ಇರುವ ಶಕ್ತಿಯನ್ನು ಬಳಸಿ ಹೋರಾಡಬೇಕೇ ಹೋರತು ಇರಬೇಕಾಗಿದ್ದ ಶಕ್ತಿಯನ್ನಲ್ಲ:
- ವಾಕ್ ಸ್ವಾತಂತ್ರ್ಯ ಇರುವಾಗ ಟೆಲಿಪ್ರೋನ್ ಬಿಲ್ ಏಕೆ ನೀಡಬೇಕು.
- ಕತ್ತಲ್ಲಿ ನೋಡದವನಿಗೆ ಕಾಮನಬಿಲ್ಲು ಕಾಣಿಸುವುದಿಲ್ಲ.
- ಶೂಕಡಿಸುತ್ತಿರುವ ಸಭಿಕರನ್ನು ಎಚ್ಚರಿಸುವ ನುಡಿ: ನಾನು ಜೊನೆಯಲ್ಲಿ ಹೇಳುವುದೇನೆಂದರೆ....
- ಗುರಿಯ ಮೇಲೆ ನೆಟ್‌ದ ಕಣ್ಣಗಳನ್ನು ಹೊರಳಿಸಿದಾಗ ಕಾಣಿಸುವುದನ್ನೇ ಅಡಚಣೆಗಳು ಎಂದು ಕರೆಯುತ್ತಾರೆ.
- ಸಂಬಂಧ ಯಾವಾಗಲೂ ಸಹಜವಾಗಿ ಸಾಯುವುದಿಲ್ಲ, ಅದು ಕೊಲೆಯಾಗುತ್ತದೆ.
- ಮದಿವಿಯೋಳಗೆ ಒಫ್ ಬಂದಾದ ಮೇಲೆ ಉಂಡಿದ್ದಿಕ್ಕಿಂತ ಬಿಟ್ಟದ್ದೇ ಹೆಚ್ಚಾತು.





ಪ್ರಸ್ತುತ ಪರಿಚಯ

ಅರಿವಿಲ್ಲದ ಸ್ಥಾಪನೆ

ಲೇಖಕರು : ಸಿ.ಆರ್. ಸತ್ಯ

ಪ್ರಕಾಶಕರು : ಹೇಮಂತ ಸಾಹಿತ್ಯ, ಬೆಂಗಳೂರು

ಬೆಲೆ : ರೂ. 80/-

(ಪ್ರಸ್ತುತವನ್ನು ಅಂಚೆಯ ಮೂಲಕವೂ ತರಿಸಿಕೊಳ್ಳಬಹುದು. ಫೋನ್ : 080-26702010)

- ಗೋಪಾಲಿ

ಮೊಮೂಲಾಗಿ ದೇವಸ್ಥಾನಗಳಿಗೆ ಹೋದರೆ ನಾವು ಮಾಡುವುದೇನು? ದೇವರನ್ನು ನೋಡುವುದು, ಕ್ರೀಮುಗಿಯುವುದು, ಪ್ರದಕ್ಷಿಣೆ ಹಾಕುವುದು ಮತ್ತು ಮತ್ತೊಂದು ಮುಖ್ಯವಾದ್ದು - ಪ್ರಸಾದ ಏನು ಕೊಡ್ತಾ ಇದ್ದಾರೆ ಅಂತ ವೀಕ್ಷಿಸುವುದು ಹಾಗೂ ನಾವು ಸರಳಿಯಲ್ಲಿ ಬರುವವರೆಗೆ ನಮಗೆ ಪ್ರಸಾದ ಸಿಕ್ಕುತ್ತಾ ಅಂತ ಯೋಜನೆ ಹತ್ತಿಸಿಕೊಳ್ಳೋಯ್ದು...!

ಆದರೆ ನಮ್ಮ ರಾಜೀವ್ ಎಂಜಿನಿಯರು ಒಬ್ಬರು ತಿರುವಣಂತಪುರದ ಅನಂತಪದ್ಮಾಭಸ್ಯಾಮಿ ದೇವಾಲಯಕ್ಕೆ ಹೋದರು. ಅಲ್ಲಿ ಅವರಿಗೆ ನಮ್ಮ ಹಾಗೆ ಯೋಜನೆಗಳು ಹೊಳೆಯಲ್ಲಿ ಬದಲಿಗೆ ದೇವಸ್ಥಾನಕ್ಕೆ ಹಾಸಿರುವ ಅಷ್ಟು ದೊಡ್ಡ ಕಲ್ಲು ಎಲ್ಲಿಂದ ಬಂತು, ಹೇಗೆ ಬಂತು ಅಂತ ಅನ್ನೇಷಣೆ ಮಾಡುವ ತರಕ ಹುಟ್ಟಿತು. ಆ ತರಕದ ಫಲವೇ ಅರಿವಿಲ್ಲದ ಸ್ಥಾಪನೆ ಎನ್ನುವ ಅಪರೂಪದ ಗುಂಟಿಗೆ ಸೇರಿಸಲೇ ಬೇಕಾದ ಬಂದು ಪ್ರಸ್ತುತದ ಹುಟ್ಟಿಗೆ ಕಾರಣವಾಯಿತು!

ತಿರುವನಂತಪುರದ ತುಂಬಾ ರಾಕೆಟ್ ಉಡಾವಣ್ಣ ಕೇಂದ್ರಕ್ಕೆ ಬಂದು ಸೇರಿದ ಸ್ತೋ ಅವರು ಅನಂತಪದ್ಮನಾಭ ಸ್ವಾಮಿ ದೇವಾಲಯಕ್ಕೆ ಹೋಗುತ್ತಾರೆ. ಅಲ್ಲಿ ಅವರಿಗೆ ಆಕ್ಷಿಸಿದ್ದ ದೇಗುಲದ ನಿರ್ಮಾಣಕ್ಕೆ ಉಪಯೋಗಿಸಿದ ಕಲ್ಲಗಳು. ಅದರಲ್ಲಿ ಗಭರ್ಗುಡಿಯ ಮುಂದೆ ಇರುವ 7 ಮೀಟರ್ ಅಗಲದ, 7 ಮೀಟರ್ ಉದ್ದದ ಮತ್ತು 1 ಮೀಟರ್ ದಪ್ಪದ ಪ್ರಕ್ಕೆ ಕಲ್ಲಿನ ಶಿಲೆ! ಇಂತಹ ಆಗಾಧವಾದ ಏಕಶಿಲೆ ಇಲ್ಲಿಗೆ ಎಲ್ಲಿಂದ ಬಂತು, ಹೇಗೆ ತಂದು ಮೇಲೆ ಕೊರಿಸಿದರು, ಎಷ್ಟು ಜನ ಇದಕ್ಕೆ ಬೇಕಾದರು, ಎಷ್ಟು ಸಮಯ ಹಿಡಿದಿರಬಹುದು... ಹೊದಲಾದ ಕುಶಾಹಲದ ಬೆನ್ನು ಹತ್ತಿ ಸ್ತೋ ನಡೆಸುವ ಪ್ರತೇದಾರಿಕೆ ಅಥವಾ ಅನ್ನೇಷಣೆಯ ಭಾಗವಾಗಿ ಈ ಗ್ರಂಥ ಮೂಡಿಬಂದಿದೆ.

ದೇವಸ್ಥಾನದ ಆರಂಭದಿಂದ ಇಲ್ಲಿಯವರೆಗೂ ಅದು ಹಾದು ಬಂದ ಹಾದಿ, ಅದಕ್ಕೆ ಪ್ರೇರೇಷಣ ನೀಡಿದ ರಾಜಮನೆತನ, ಅದಕ್ಕೆ ನೆರವಾಗಿ ನಿಂತ ಹಲವು ಮಹನೀಯರು - ದೇವಾಲಯದ ಹಿನ್ನಲೆ ಮತ್ತು ಅದರ ಶಾಗಿನ ಭೌತಿಕ ರೂಪ ಅರಿಯಲು ಕೇರಳದ ಅನೇಕ ವಿಜಾಪುರಗಳು, ವಿದ್ವಾಂಸರು, ಧಾರ್ಮಿಕ ಗುರುಗಳು, ಶಿಲ್ಪಿಗಳು... ಇವರಿಗೆ ನೆರವು ನೀಡುತ್ತಾರೆ..... ಹೀಗೆ ಇವರ ಕಥಾನಕ ಬೆಳೆಯುತ್ತಾ ಹೋಗುತ್ತದೆ. ದೇವಾಲಯದ, ತಿರುವನಂತಪುರದ ಸುತ್ತಮುತ್ತಲಿನ ಕಲ್ಲಿನ ಗಣಗಳ ಪರಿಚಯವಾಗುವುದರ ಸಂಗಡ ಕಲ್ಲಗಳ ವಿಶೇಷತೆ ಬಗ್ಗೆ ರಾಕೆಟ್ ಇಂಜಿನಿಯರು ಉತ್ಪಾದಿಂದ ನೀಡುವ ವಿವರಣೆ ಮನಸೆಳೆಯುತ್ತದೆ.

ಮೂಲ ಹಿಡಿದು ಹೊರಟ ಇವರಿಗೆ ಕೇರಳದ ರಾಜಮನೆತನದವರ ನೆರವು ಸಿಕ್ಕುತ್ತದೆ. ಹಿಂದೆ ದೇವಸ್ಥಾನ ನಿರ್ಮಾಣದ ಶಿಲ್ಪಿಗಳ ವಂಶಸ್ಥರು ಸಿಗುತ್ತಾರೆ. ಹಿಂದೆ ಶಿಲ್ಪಿ ಕಾರ್ಯ ನಿರ್ವಹಿಸಿದ ಸ್ಥಳದಿಂದ ಕೆಲವು ಆ ಕಾಲದ ಕಲ್ಲು ಕೆತ್ತುವ ಸಲಕರಣೆಗಳೂ, ಉಳಿ ಇವರಿಗೆ ಸಿಗುತ್ತದೆ. ಇವರ ಪ್ರಸ್ತರಕ್ಕೆ ಮಾಡಿ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಂ ಅವರು ಮುನ್ನಡಿ ಬರೆದು ಬೆನ್ನು ತಟ್ಟಿದ್ದಾರೆ.

ಕಥಾನಕದ ಸಂಪೂರ್ಣ ವಿವರಗಳನ್ನು ನೀಡಬೇಕು ಅಂತ ಅನಿಸಿದರೂ ನೀವೇ ಅದನ್ನು ಓದಿ ಅನುಭವಿಸಲಿ ಎಂಬುವ ಉದ್ದೇಶದಿಂದ ಮನಸ್ಸನ್ನು ತಟ್ಟಿದ ಕೆಲವು ವಿವರಗಳನ್ನೂ ಇಲ್ಲಿ ಹೆಸರಿಸಿಲ್ಲ! ಒಂದೇ ಓದಿಗೆ ಓದಿಮುಗಿಸುವ ಆರ್ಥಿಕ ಹೊಂದಿರುವ ಈ ಪ್ರಸ್ತರ ಸ್ತೋರವರ ಆಪ್ತ ಶೈಲಿಯಿಂದಾಗಿ, ತೊಕದ ಶಬ್ದಗಳಿಂದ ಮುಕ್ತವಾಗಿರುವುದರಿಂದ ಸ್ನೇಹಿತನೊಬ್ಬ ಹತ್ತಿರ ಕೂತು ನಮಗೆ ತಿಳಿಯದ, ನಮಗೆ ತಿಳಿಯದು ಎಂದು ಆತನಿಗೂ ಗೂತ್ತಿರದ ವಿಷಯವೊಂದನ್ನು ಕುರಿತು ಬಹಳ ಅತ್ಯೇಯವಾಗಿ ವಿವರಿಸುವ ರೀತಿ ನಿಮ್ಮನ್ನು ಗೆದ್ದು ಬಿಡುತ್ತದೆ. ಆಗಾಗ್ಗೆ ನುಸುಳುವ ಲೇಖಕರ ಆಪ್ತ ಅನಿಸಿಕೆಗಳು ನಮ್ಮುಲ್ಲಾ ಮಿಡಿಯುತ್ತವೆ.

ಪ್ರಸ್ತರದ ಅಂದವನ್ನು ಹೆಚ್ಚಿಸಿರುವುದು ಅದರೊಳಗಿನ ವಿವರಣಾತ್ಮಕ ಚಿತ್ರಗಳು. ಲೈನ್ ಡಾಯಿಂಗ್ ಹಲವು ರೇಖೆ ಚಿತ್ರಗಳು, ಬಣ್ಣದ ಚಿತ್ರಗಳು ಮತ್ತು ಮುದ್ರಣ ದೋಷ ವಿಲ್ಲದಿರುವುದು.

ಅವರಂಜಿ ಪ್ರತಿಕೆಯ ಬರಹಗಾರರು ಹಾಸ್ಯದ ಸಂಗಡ ಎಂತಹ ಉತ್ಸವ ಬರಹಗಳನ್ನೂ ಸೃಷ್ಟಿಸಬಲ್ಲರು ಎನ್ನುವುದಕ್ಕೆ ಸ್ತೋ ಅವರ ಈ ಪ್ರಸ್ತರ ಬಂದು ಮಾದರಿ.

ಒಟ್ಟನ್ನಲ್ಲಿ ಮುನ್ನಡಿಯಲ್ಲಿ ಶ್ರೀ ಅಬ್ದುಲ್ ಕಲಾಂ ಅವರು ಹೇಳಿರುವೆಂತ - ಸಂಶೋಧನಾ ಕ್ಷೇತ್ರದಲ್ಲಿ ತೊಡಗಿರುವ ವಿದ್ವಾಧಿ, ವಿದ್ವಾಧಿನಿಯರು, ಪ್ರಾಚೀನ ಶಾಸ್ತ್ರಜ್ಞರು, ವಿದ್ವಾಂಸರು, ಮತ್ತಿತರರು (ನಾವು ನೀವು!) ಓದಲೇಬೇಕಾದ ಪ್ರಸ್ತರವೆಂದು.



ಪ್ರವಾಸದಲ್ಲಿ ಅಧ್ಯಯನ ನಿರತರು

- ಎಚ್. ಶಾಂತರಾಜ ಬಿತಾಳ್

ಕಾಕಾಂಚಲ ರಾಜ್ಯದ ಶಾಸಕರು ವಿದೇಶ ಪ್ರವಾಸ ಕೆಗೆಳ್ಳುವುದೇನೂ ಹೊಸ ಸುದ್ದಿಯಲ್ಲ ನಾಲ್ಕು ದಿನ ವಿರೋಧ ಗದ್ದಲಗಳೆಲ್ಲ ಹೊರಗಿನಿಂದ ನಡೆಯುತ್ತಿರುವಾಗಲೇ ಹಿಂಬಾಗಿಲೀನಿಂದ ಏರಾಪೋಟ್‌ ತಲುಪುವ ಕಲೆಯಲ್ಲಿ ವಿಶೇಷ ಪರಿಣತಿ ಹೊಂದಿದ ಶಾಸಕರ ತಂಡ ಅಲ್ಲಿ ಸದಾ ಸಿದ್ಧವಾಗಿರುತ್ತದೆ. ಅವರ ವಿದೇಶ ಪ್ರವಾಸದ ಉದ್ದೇಶವೆಂದರೆ ಅಧ್ಯಯನ. ಆದರೆ ಇಲ್ಲಿಂದ ತೆರಳಿದ ನಂತರ ಅವರು ಅಲ್ಲಿ ಮಾಡೋದೆಲ್ಲ ಅಧ್ಯಾನ.

ಕಾಕಾಂಚಲ ರಾಜ್ಯದಿಂದ ಈ ವರ್ಷ ಒಟ್ಟು 37 ಶಾಸಕರ ತಂಡ ಏರೋಪ್ಯು ದೇಶಗಳಿಗೆ ಅಧ್ಯಯನ ಪ್ರವಾಸಕ್ಕೆಂದು ತಯಾರಾಯಿತು. ಮೂವತ್ತೇಣೇ ಯಾಕೆ ಎಂದು ಮಾಡ್ಯಮದವರು ಮುಖ್ಯಮಂತ್ರಿಗಳನ್ನು ಕೇಳಿದ್ದರು. ಆಗ ಅವರು ನೀಡಿದ ಸಮಜಾಯಿಷಿ ಸಮಯೋಚಿತವಾಗಿತ್ತು.

‘ನೋಡ್ರೇ ನಮ್ಮ ರಾಜ್ಯದ ಒಟ್ಟು 16 ಜಿಲ್ಲೆಗಳಲ್ಲಿ 14 ಜಿಲ್ಲೆಗಳು ತೀರಾ ಹಿಂದುಳಿದವೇ ಆಗಿವೆ. ಈ 14 ಜಿಲ್ಲೆಗಳಿಂದ ಇಬ್ಬರಿಬ್ಬನ್ನು ಆರಿಸಿದ್ದೇವೆ. 28 ಆಯಿತಲ್ಲೀ? ಇನ್ನು ಮುಂದುವರಿದ ಎರಡು ಜಿಲ್ಲೆಗಳಿಂದ ನಾಲ್ಕುರು ಮಹಿಳಾ ಶಾಸಕರು, ಇಬ್ಬರು ವಿಕಲಾಂಗ ಚೇತನ ಕ್ಷಾಟಗರಿಯವರು, ಇಬ್ಬರು ತಿಕ್ಷಣ ವಂಚಿತರು ಹಾಗೂ ಬಿಬ್ರು ದೃಷ್ಟಿ ಮಾಂಡ್ಯರು. ಲೆಕ್ಕ ಸರಿಯಾಯಿತಲ್ಲೀ? ಯಾವ ಜಿಲ್ಲೆಯ ಯಾವ ಕೋಮಿನ ಶಾಸಕರಿಗೂ ಅಸಮಾಧಾನವಾಗದ ರೀತಿಯಲ್ಲಿ ಈ ಪಟ್ಟಿಯನ್ನು ತಯಾರಿಸಲಾಗಿದೆ.’ ಇದನ್ನು ಕೇಳಿ ಮಾಡ್ಯಮದವರು ಮೇತ್ತಾದರು.

ಆದರೆ ಹದಿನ್ಯೇಮು ದಿನದ ನಂತರ ಈ ತಂಡ ತನ್ನ ದಂಡಯಾತ್ರೆ ಮುಗಿಸಿ ಬಂದ ತಿಕ್ಷಣ ಅವರ ಸಂದರ್ಶನಾಕಾಂಕ್ಷೆ ವರದಿಗಾರರು ತಮ್ಮ ಸರದಿಯನ್ನು ಭದ್ರಪಡಿಸಿಕೊಂಡರು.

ಅದರಂತೆ ‘ಬುರುಡೆ’ ಪ್ರತಿಕೆಯ ಬಾಬಣ್ಣ ಅವರ ಪಟ್ಟ ಶಿಷ್ಯ ವೆಂಕಿ ಕೂಡಲೇ ಕಾರ್ಯೋನ್ನುಖಾಗಿ ಓವ ಶಾಸಕರನ್ನು ಹಿಡಿಯುವಲ್ಲಿ ಸಫಲರಾದರು. ಶಾಸಕ ಮಂಚಣ್ಣ ವಣಹೊದಿಕೆ ಇವರ ಶ್ರೀಮತಿಯವರೇ ವೆಂಕಿಯನ್ನು ಮನೆ ಕಂ ಕಚೇರಿಗೆ ಬರಮಾಡಿಕೊಂಡು.

‘ಸಾಯೆಬ್ರಿಗೆ ಅದೇನೋ ಜುಟ್‌ಲಾಗ ಅದು ಆಗೈತೆ. ನೀವು ಕುಂದರ್ತಿ ನಾ ಅವರನ್ನು ಎಬ್ಬಾರ್ಕೆಂಬೆನೀ’ ಅಂತ ಹೇಳಿ ಅವರು ಒಳಗೆ ಹೋದ ಹತ್ತು ನಿಮಿಷದ ಬಳಿಕ ವಣಹೊದಿಕೆ ಸಾಹೇಬ್ಯ ಬಂದು ವೆಂಕಿ ಎದುರುಗಡೆ ಸೋಫಾದ ಮೇಲೆ ಆಸಿನರಾದರು.

‘ಹೋ ಹೋ ತಿಳಿತು ಬಿಡು - ಬುರುಡೆ ಬಾಬಣ್ಣ ಕಳಸ್ಯಾನ ಏನೂ? ಹೆಗಡಾನ ಬಾಬಣ್ಣ? ಏನಾರ ಕೆತ್ತೆ ಬಜೆ ಮಾಡ್ತಾನೇ ಇರತಾನ ನೋಡಂವ’ ಎಂದು ಬಾಬಣ್ಣನ ತಾರೀಪು ಮಾಡಿದರು ಮಂಚಣ್ಣ ವಣಹೊದಿಕೆಯವರು. ಆಷ್ಟರಲ್ಲಿ ಮನೆ ಎದುರುಗಡೆ ನಿಂತ ಇನ್ನೋವಾ ಕಾರಿನಿಂದ ಇಳಿದು ಒಳಗೆ ಪ್ರವೇಶಿಸಿದವರು ಇನ್ನೋವೆ ಶಾಸಕ ದಿಂಬಣ್ಣ

ಗೂರಕೆ ಸಾಹೇಬರು. ವೆಂಕಿಗಂತ್ರೂ ಒಂದೇ ಚಿಕೆಟಿಗೆ ಎರಡು ಸಿನೆಮಾ ನೋಡೋ ಚಾನ್ಸ್‌ಸಿಕ್ಕೆ ಹಾಗಾಯ್ತು.

ಚೆಚ್ಚಲ್ಲಾಗ್ ಬಗ್ಗೆ ಇಬ್ಬರೂ ವ್ಯಾಖ್ಯಾನ ಆದ ಮೇಲೆ ಟೀ ಸೇವನೆ ಮಾಡ್ತಾ ಮಂಭಣ್ಣನವರು ದಿಂಬಣ್ಣಪರಿಗೆ ವೆಂಕಿ ಬಗ್ಗೆ ‘ಬುರುಡೆ’ ಪತ್ರಿಕೆ ಬಗ್ಗೆ ಚುರುಕು ಮುಟ್ಟಿದರು. ಯುರೋಪ್ ಅಧ್ಯಯನ ಪ್ರವಾಸದ ಕುರಿತಾದ ಸಂದರ್ಭನಕ್ಕಾಗಿ ಈತ ಬಂದಿದ್ದನೇ ಅಂತಲೂ ಹೇಳಿದರು.

‘ಅದೇನು ಕೇಳಬೇಕಂತಿದೀಯ ಕೇಳಪ್ಪೆ’ – ಎಂದು ಮಂಭಣ್ಣ ಹೇಳುತ್ತಲೇ ವೆಂಕಿ ತನ್ನ ಕೆಮರಾ ಮ್ಯಾನ್‌ಗೆ ಸನ್ನೆ ಮಾಡಿ ತಾನೂ ಪನ್ನು ಪ್ರಸ್ತರ ತೆಗೆದ.

‘ಸಾರ್ ನಿಮ್ಮ ಐರೊಪ್ಪೆ ಪ್ರವಾಸದಲ್ಲಿ ಯಾವುದೆಲ್ಲ ದೇಶಕ್ಕೆ ಭೇಟಿ ನೀಡಿದಿರಿ?’

ತಕ್ಕಣ ದಿಂಬಣ್ಣ ಗೂರಕೆಯವರು ‘ನೋಡಪ್ಪು ನಾವು ಅಗದೀ ಸರಳ ಮಾತಾಡೂ ಮಂದಿ ಏನುಪಾ ಮಂಭಣ್ಣ? ನೀನು ಈಗ ನಾ ಹೇಳಿದ್ದ ರೆಕಾರ್ಡ್-ಪಾರ್ಕ್ ಮಾಡಿಯ ಮತ್ತ. ನಮ್ಮ ಟ್ರಾವೆಲ್ ಏಜೆಂಟ್ ಏನದಾರ ಅವು ಕೂಡೆ ಒಂದು ಒಪ್ಪಂದಾ ಮಾಡಿಕೊಂಡು ಜರ್ಮನಿ ಮತ್ತಿನೊಂದ್ದಾವರ್ದಿ – ಆದೇ ಸ್ಟ್ರಿಜ್ಜಲ್ಲಾರ್ಕ್‌ಎಂಡ್ ಎರಡು ಉರು ನಮಗೆ ತೋರುಸುಬ್ಬಾಡಿ ಒಟ್ಟು ನಾಲ್ಕು ದಿನ ನಾವು ಹೊಟೆಲದಾಗ ಕುಂಠಿರತಿಂದಿ. ನಮಗೆ ಒಪ್ಪಿಗೂ 50 ಸಾವಿರಾ ಕೊಟ್ಟುಬಿಡ್ಡಿ ಅಂತ ಅಂದ್ದಿ. ಅವು ಹಂಗೇ ಮಾಡಿದ್ದು – ತಿಳಿತ್ತೂ. ಹಿಂಗಾಗಿ ಈ ಎರಡು ಉರಿನ ಸುದ್ದಿ ಏನೂ ಕೇಳಬೇಡಪ್ಪು – ಇದ ಮತ್ತೆ ಅಗದಿ ಸಿಕ್ಕೆಚ್ಚುತ್ತೇನು?’ ಅಂತ ತಮ್ಮ ಸರಳತನವನ್ನು ಸಾಚಾತನವನ್ನು ವೆಂಕಿಗೆ ತಿಳಿಹೇಳಿದರು ದಿಂಬಣ್ಣ.

‘ಆಗಿ ಸರ್ ಬೇರೆ ಉರುಗಳ ಬಗ್ಗೆ ಹೇಳಿ ಸಾಕು ನೀವು ಮೊದಲಿಗೆ ಭೇಟಿ ನೀಡಿದ್ದೇ ರೋಂ ಅಂತ ವರದಿಯಾಗಿತ್ತು. ಅಲ್ಲಿನ ಅನುಭವ ಹೇಳಿ’ – ಎಂದ ವೆಂಕಿ.

ಈಗ ದಿಂಬಣ್ಣಪರಿಗೆ ಆಸ್ಥಿದ ಕೂಡದೆ ಮಂಭಣ್ಣನವರೇ ಉತ್ತರಿಸಿದರು.

‘ಹೊನಪ್ಪು – ರೋಂ ನಗರದಲ್ಲೇ ಚಾಲೂ ಆಶು ನೋಡು ನಮ್ಮ ರೋಮಿಂಗು. ಖರೇಂಡ್ ನಂ ಹಂಪಿನೇ ಪಾಡು. ಎಲ್ಲಿ ನೋಡಿ ಹಾಳು ಸುರಿತ್ತೇತ್ತೀ ನಿನಾಪ್ಪು. ಆದ್ದರಿಂದ ದೋಡ್ ಚೆಚ್ಚಕ್ಕೆ ಹೋಗಿದ್ದಿ ನೋಡಪ್ಪಾ – ವಾಟ್ ಏ ಕ್ಯಾನ್ ಏನೋ ಅಂತಾರ – ಏನು ಮಂದಿ – ಏನು ತ್ಸೆಸ್ಲ್ಂ’

‘ವೆಟಿಕಾನ್ ಇರಬೇಕು ಸರ್’

‘ಹೊನಪ್ಪು – ಅದೇ, ಅದೇ – ಯಲ್ಲವ್ವನ ಜಾತ್ರೆಗೆ ಬಂದಾಂಗ ಬಿಭಾರ್ತಿ ಮಂದಿ. ಅದೂ ಹಂಗಿದಾರ ಅಂತಿ – ಅಗ್ಗಿ ಚಲೋ ಹೆಣ್ಣಕ್ಕಣ ಮತ್ತೆ ಏನಪಾ ದಿಂಬಣ್ಣ ಖರೇ ಅಂತಿಯಾ ಇಲ್ಲಂತೀಯಾ?’

‘ಬರೋಬ್ರಿ ತಗೋರಿ – ಮಂಭಣ್ಣ’ ಅಂದ್ರು ದಿಂಬಣ್ಣ ಗೂರಕೆ ಸಾಹೇಬ್ಯ.

ಒಂದ್ದಲ್ಲ ‘ಏನಪಾ’ ಇನ್ನೊಂದ್ದಲ್ಲ ‘ಏನ್ನೀ’ ಅನ್ನಿಸಿಕೊಳ್ಳೋದು ಪತ್ರಕರ್ತ ವೆಂಕಿಗೆ ಮಾಮೂಲಾಗಿ ಬಿಟ್ಟಿತ್ತು.

ಆದ್ದು, ವೆಂಕಿಗೆ ಸರಿಯಾದ ಪಾಯಿಂಟ್ ಸಿಗ್ನಾನೇ ಇಲ್ಲ. ತನ್ನ ಭೌಗೋಳಿಕ ಜಾಫ್ರವನ್ನು

ಮತ್ತಿಗೆ ಬಿಕ್ಕುತ್ತಾ ಮತ್ತೇ ಈ ಎರಡು ಸಮಾನ ಮನಸ್ಸು - ಸಮಾನ ವರ್ಯಸ್ಸು ಶಾಸಕರನ್ನು ಕೇಳುವೆ ವೆಂಂಬ -

‘ಅಮೇಲೆ ಹೀಸಾಗೋಪುರ ನೋಡಿದ್ದು ಸರ್?’

‘ಇ - ಇಲ್ಲಿ - ಎಲ್ಲಿ ಗೋಪುರಾನಪಾ? ಗೋಪುರ - ಗೋಪುರ ಎಲ್ಲ ಮಂಗಳುರು ಉಡುಪಿ ಕಡೆ ಆತು. ಕನಕಗೋಪುರ. ಅಲ್ಲಿಗೆ ಹೋಗಿ ಗದ್ದು ಎಬ್ಬಿಸಿ ಬಂದೀವಲ್ಲಾಪ್ಪಾ - ಪೌನೀ ಚಾರ್ ವಸಾರ್ ಆತು ಅಗಳೆಂಬೆಂದು’

‘ಅದಲ್ಲ ಸರ್ - ಯುರೋಪಿನಲ್ಲಿ ಹೀಸಾ - ಹೀಸಾ - ವಾಲಿಕೊಂಡಿರುವ ಒಂದು ಕಟ್ಟಡವನ್ನು ನೋಡಿರಬೇಕ್ಕಾಲು ನೀವುಗಳು?’

‘ಈ ಹೀಸಾ ಟವರ್ ಹೇಳಾಕ ಹತ್ತಿಯೇನು? ಹಂಗ ಹೇಳಿಪಾ ಮತ್ತೇ? ಗೋಪ್ತೆ, ಗೋಪ್ತೆ ಅಂದು ಹ್ಯಾಂಗ ತಿಳಿಬೇಕು, ನಿನಾಪ್ಪೆ ಅದ್ದ ಕೆತೆ ದಿಂಬಣಾರಕ್ತ ಕೇಳಿ ಹೇಳುರ. ಯಾಕೆ ದಿಂಬಣಾ ಸಾಬು? ನೋಡಿ ನಾವಿಬ್ಲು ಆ ಟವರ್ ಏನ್ನೆತೆ ಅದ್ದ ಬಾಜೂಕ್ ವಂದಾ ಮಾಡಾಕ ಕುಂತಿದ್ವಿಷಿ. ಅಷ್ಟಾಗ ನಂ ಟೀಂ ಮ್ಯಾನೇಜರ್ ಹುಯಿ ಅಂತ ಗುಲ್ಲೆಬ್ಬಿಸಿ ಬಿಟ್ಟಾ ನೋಡಿ - ಇ ಬರ್ಪಾ - ಟವರ್ ಕುಸಿಯಾಕೆ ಹತ್ತೇತೆ - ತೆಲಿ ಮ್ಯಾಗ ಬಿದ್ದಾತು ನೋಡುಪಾ - ಅಂತ. ನಾವು ತಾಬಡತೋಬ ಹೊಳ್ಳಿ ಬಂದ್ದಿ. ಇದೇ ನೋಡುಪಾ ಹೀಸಾಟವರ್ ಕೆತೆ.’

‘ಸರ್ ಅದರೆ ಆ ಕಟ್ಟಡ ಹೀಗೆ ವಾಲಲೀಕ್ಕೆ ಆರಂಭವಾಗಿ ಎಷ್ಟು ವರ್ಷ ಆಯ್ದು? ಕಾರಣ ಏನು ಅಂತ ತಿಳಿತಾ?’

‘ನೋಡಿ ಆ ಟವರ್ ನೋಡಿದ್ದ ತಿಳಿತೆ - ಅದನ್ನು ಕಟ್ಟಿದೋರು ನಮ್ಮ ಹಿ.ಡಬ್ಲ್ಯೂ.ಡಿ. ಇಂಜಿನಿಯರ್ ಗಳೇ ಅಂತ. ಒಂದಾತು ಬರಹೋರಿ. ಈ ಹೀಸಾ ಟವರ್ ಪನ್ಯೆತಲ್ಲಾ ಅದನ್ನು ಲಗೊನ ಬೀಳಿಸಿ, ಅಲ್ಲಿ ಒಂದು ಸೊಪರ್ ಬಚಾರ್ ಹಾಕೋದಾ ಪಾಡು. ಹಿಂಗ ಮಾಡಿಲ್ಲಾಂದ್ರ ನಮ್ಮ ಹಂಗ ವಂದಾ ಮಾಡಾ ಮಂದಿ ತೆಲಿಮ್ಯಾಗ ಈ ಟವರ್ ಬೀಳಾದು ನ್ಯಾರಂಟೆ - ಎನ್ನೀ ದಿಂಬಣಾರೇ?’

‘ಖರೇ ಹೇಳಿದ್ದ ತಗೋರಿ’ ಆಗಲೇ ತೂಕಡಿಸಲಾರಂಭಿಸಿದ ದಿಂಬಣ್ಣ ಉವಾಚ

‘ಇನ್ನು ಯಾವ ದೇಶದ ಬಗ್ಗೆ ಬರಿಲಿ ಸರ್?’

‘ಆಗಳೆ ದಿಂಬಣ್ಣ ಸಾಹೇಬ್ಯ ಹೇಳಿಯಾರಲ್ಲೀ? ಸ್ವಿಜ್ಜಲ್ಯಾಂಡ್ ಮತ್ತು ಜರ್ಮನಿ - ಈ ಎರಡು ದೇಶದಾಗ ಪನೆಲ್ಲ ನೋಡಿವಿ ಅಂತ ನೀವೇ ನಿಮ್ಮ ಕಂಪ್ನೀಟರ್ ದಾಗ ನೋಡಿ ಬರೀರಪ್ಪಾ ಅಲ್ಲಿ ಮಂದಿ ಆಗಿದ ಬೆರಕೆ ಅದಾರ. ಕನ್ನಡ ಹೋಗ್ಗಿ ಬಿಡ್ಡಿ - ಇಂಗ್ಲಿಷ್ ಸುದಾ ತಿಳಿಯವಲ್ಲು ಎಂದೂ ಸೇರಿಸಿಬಿಡ್ಡಿ. ತಿಳಿತೂ?’

‘ಯಸ್ ಸರ್. ಮತ್ತೆ ಘ್ರಾನ್ಸ್ ಹೋಗಿದ್ದಲ್ಲಿ’

‘ಹೊನ್ನಪ್ಪಾ! ಮತ್ತೆ ಘ್ರಾನ್ಸ್ ಸ್ನೇಟ್ ಕೆಬ್ಬಾದಾಗ ಡ್ಯಾನ್ಸ್ ಮಾಡಿ ಮಾಡಿ ನಮ್ಮ ಹತ್ತಪ್ಪಾ ಏಣಿ ಸಾಹೇಬ್ಯ ಸೊಂಟಾ ಉಳಿಕಿ ಹೋಯ್ದು ನೋಡಿ. ಆಮ್ಯಾಗ ಅಂವಗ ದವಾಖಾನಾದೋಳಗ ಇಲಾಜ ಮಾಡಿಸಿದ್ದಾತು. ರಗಡ್ ತ್ರಾಸ್ ಕೊಟ್ಟಪ್ಪಾ ಈ ಹತ್ತಪ್ಪಾ - ಹರಕ್ ಮ್ಹಾರಿಯವನ್ನು ತೆಂದು.’

‘ಮತ್ತೆ ಹನೇನು ನೋಡಿದಿ ಘ್ರಾನ್ಸ್‌ನಲ್ಲಿ - ಅಲ್ಲಿ ಸಮುದ್ರ ಕೊರೆತ ಅಧ್ಯಯನ ಮಾಡೋ ಪ್ರೋಗ್ರಾಂ ಇತ್ತಲ್ಲ ನಿಮ್ಮ ತಂಡದ್ದು?’

‘ಹಂ ಮತ್ತೆ! ಸಮುದ್ರ ತೀರಕ್ಕೆ ಹೋಗಿವಲ್ಲ? ಅದೇನೋ ಕ್ರೂಸ್ - ಅದರೊಳಗೆ ಸಂಚಿವರೆಗೆ ಇದ್ದಿ. ಥಿಂಕರಿ ಮಸ್ತ ಇತ್ತ ತಗೊಳ್ಳಬ್ಬ. ಚಿಕನ್, ಮಟನ್, ಸ್ವಾಚ್ ಎಲ್ಲ ಒಂದೇ ಕಡೆ ಸಪ್ಪೆ - ಇದನ್ನೆಲ್ಲ ಹಿಂದಾಗಿ ಬರದ ಗಿರದಿಯಪ್ಪ ನೀನು - ಮತ್ತೊಂದು ಹೇಳ್ಣಿನ್ ನೋಡಪ್ಪ - ಬೀಚ್ ಅಂದ್ರ ನಮ್ಮ ಕಡೆದೆ - ಅಲ್ಲಿ ಗುರ್ತೀ ಆಗವಲ್ಲದು. ಯದಕ್ಕ ಹೇಳಿತ್ತೇನಿ ತಿಳಿತ್ತೇನು. ಬಿಂಚು ಅಂದ್ರೇಲೆ ಸಮುದ್ರದ ಬಾಜುಕ್ಕ ರಾತಿ ರಾತಿ ಕಲ್ಲು ಬಿದ್ದಿರಬೇಕಪ್ಪ - ಯಾಕ್ಕೇ ದಿಂಬಣ್ಣ ಸಾಬ್ರೇ? ಕಲ್ಲಿದ್ದು ರಾತಿ ಇಲ್ಲಾಂತಾದ್ದ ಅದ ಬಿಂಚೇ ಅಲ್ಲ ನೋಡು. ನಮ್ಮಡಿ ಗುತ್ತಿಗೆದಾರರು ಶಾಖ್ಯಾರದಾರ - ಭರ್ತೋ ಆತು. ಸಮುದ್ರಕ್ಕೆ ಕಲ್ಲಿನ ಸಾಲು - ನಮಗೆ ಬಿಲ್ಲಿನಲ್ಲಿ ಸಮವಾಲು - ಎಲ್ಲ ಸುರಳಿತ ಆಗತಾವು. ಘ್ರಾನ್ಸ್‌ದಾಗ ಇಡಕ್ಕಲ್ಲ ಚಾನ್ಸ್ ಇಲ್ಲ ತಗೋರಿ. ಆಗದಿ ಬೆರಕೆ ಮಂದಿ - ತಾವು ತಿನಾಂಗಿಲ್ಲ - ತಿನಾಂಗಿಗೆ ಬಿಡಾಂಗಿಲ್ಲ: ಏನ್ ದೇಶ ಉದ್ದಾರ ಮಾಡದಾಂಗ ಆತು?’

‘ಸರ್ ಒಟ್ಟನ್ನಲ್ಲಿ ಈ ಅಧ್ಯಯನ ಪ್ರವಾಸ ಎನ್ನುವುದನ್ನು ಸರಕಾರ ಹೀಗೇ ಮುಂದುವರಿಸಬೇಕಾ - ನಿಮ್ಮಿಬ್ಬರ ಅಭಿಪ್ರಾಯವನ್ನೂ ಹೇಳಿ’ ಎಂದು ಕೊನೆಯ ಬಾಣವನ್ನೆಸ್ತೇದ ವೆಂಕಿ.


‘ಒಟ್ಟಾಗ್ ಒಂದು ಮಾತಾ ಹೇಳ್ಣಿನಿ ನೋಡಪ್ಪ - ಮೋಜು ಮಸ್ತಿ ಮಾಡಾಕ ಹೀಗೆ ಪ್ರವಾಸ ಹೋಗೋದು ಪಾಡು. ಯಾಕ್ಕಿ ದಿಂಬಣಾವು? ಮತ್ತ ಕಲಿಯೋದು ನಮ್ಮಡಿ ರಾತಿ ಬಿದ್ದಿ. ಅಲ್ರೀ ನೀವೇ ಯೋಚನೆ ಮಾಡುಲ್ಲ: ಪ್ರವಾಸ ಮಾಡೂ ಹೊತ್ತಾಗ್ ಟಾಯ್ಟ್‌ಗೇನಾರ ಹೋಗಬೇಕಾಪು ಅಂದ್ರ ನಮ್ಮಡಿಂದ ಎಂಬತ್ತು ರೂಪಾಯಿ ವಹಾಲಿ ಮಾಡತಾರಿ. ಕಾಂಫಟ್ ರೂಮಂತ - ರೆಸ್‌ರೂಮಂತ. ಇದೆಲ್ಲ ಯದಕ, ಬೇಕ್ ಹೇಳ್ಣಲ್ಲ? ನಮ್ಮಡಿ ಆಗದೀ ಸಿಂಪಲ್ ಬಿಡ್ಡಿ. ಯಾವುದೋ ಹೆಳ್ಳಾ, ಹ್ಯಾಲ, ಗುಡ್ಡ ಗ್ರಾಡ್, ಎಲ್ಲಾರಾ ಮುಗ್ಗಿ - ಹೇಳಾಂವ ಇಲ್ಲ ಕೇಳಾಂವ ಇಲ್ಲ ದೆಮಾಕ್ಸಿ ನೋಡಬೇಕಪ್ಪಾ ಅಂತಂದ್ರ ಭಾರತಕ್ಕ ಬರಬೇಕು ನೋಡುಪ್ಪ’

ಹಂಗಂತ ಪ್ರವಾಸನಿಲ್ಲಾಸಾ ಹಂಗಿಲ್ಲ: ಬೇರೆ ದೇಶದಾಗ ಚ್ಯಾನಿ ಮಾಡಬೋದು. ಅಲ್ರೀ ಸಾಲಿ ವಳಗ ಕಾಲೇಜು ವಳಗ ಇಂಗ್ಲಿಷ್ ಇಲ್ಲೇ ಇಲ್ಲ ಅಂದ್ರೇಲೆ ದೇಶಾ ಹ್ಯಾಂಗ ಮುಂದರಿಬೇಕು ಹೇಳ್ಣಲ್ಲ: ಅದಕ್ಕು ನಾವಿಬ್ರಾ ಏನ್ ಅನಾಕ ಹೆತ್ತಿವಪ್ಪ ಅಂದ್ರ ಯುರೋಪ್ ದೇಶ ಸುತ್ತೊಂದು ಬರಿ. ಆಗ ನಿಮ್ಮ ನಮ್ಮ ದೇಶದ ಕೇಮತ್ ತಿಳಿತ್ತಿ. ಕಾಕಾಂಚಲ ರಾಜ್ಯದಾಗ ನಾವಿಬ್ರೇ ಶಾಸಕರು ಇದು ವರ್ಷ ಮಾಡಿದ ಕೆಲಸಾ ಏನ್ಯತೆ - ಒಟ್ಟು ಸಾಡೇ ತೀನೋಶೆ ಕರ್ಮಾಂತ್ರಿ - ಇಡೀ ಯುರೋಪ್ ದಾಗ ಆಗಿಲ್ಲ - ಖರೇ ನಮ್ಮುರಾಗ ಎಲ್ಲ ಕೆಲಸ ಕಣ್ಣಿಗೆ ಕಾಣ ಹಂಗಿಲ್ಲ: ಅದ್ ಅಷ್ಟ ಪ್ರೇಗ್ರೆನ್ಸ್ ಮಾಡಿವಲ್ಲಿ - ಈ ಅಧ್ಯಯನ ಪ್ರವಾಸಕ್ಕೇ ಎರಡು ಕೋಟಿ ಪ್ರೇಗ್ರೆನ್ಸ್ ಆಗಿಲ್ಲೇನು? - ಒಟ್ಟಾಗ್ ನಮ್ಮ ದೇಶಕ್ಕೆ - ನಮ್ಮ ರಾಜ್ಯಕ್ಕೆ - ಸರಿಸಮಾನ ಯಾವುದೂ ಇಲ್ಲ - ಇದು ನಮ್ಮ ಕಡಿಂದ ಆವರಿ ಬಾತ್ - ಬರಕೋರಿ - ಎನ್ನುತ್ತಾ ಸಂದರ್ಭನಕ್ಕೆ ಮಂಗಳ ಹಾಡಿದರು ಶಾಸಕದ್ದುಯರು.



ಕೊರವಂಜ ಪದಬಂಧ - 6

- ವಿದ್ಯಾ ವಿ. ಹಾಲಭಾವಿ



ಎಡಬಂದ ಬಳಕ್ಕೆ

1. ಪಯಸಿಗನು ಮೊದಲು ಪ್ರಜಾಸ್ತಿದ್ದು ಈತನ್ನೇ (3)
5. ತಕ್ಕಿ ಹಿಹಿರುಪರಕ್ಕೆ ಬಂಬತೇ ಈ ನವೀ! (3)
7. ಹಿತ್ತಲು ಬಿಜ ಹಾಕಿದ ತೆಳುವಾದ ಸೀಲಿ (3)
8. ನವ ಭಾಷಾ (5)
10. ತಾಟಕಿ ಮನೆಯ ವಾತಾಯನ (3)
11. ರಾಮನನ್ನು ಜೀಲೆಯಿಲ್ಲಯೇ ಜೀಲಜಿಸಿಕೆಂಕಿದ್ದುನೇ ಈ ನಿಂಜ! (3)
13. ಬಿನೆವಿಹಿ ವಾಸಿಸ್ತಿದ್ದು ಈ ಮಂತ್ರಿಯೇ (3)

ಮೇಳಬಂದ ಕೆಳಕ್ಕೆ

1. ರಜಿಜಿಯಲ್ಲಿ ಯಾರ ಬಿಜ ಹೊಳಿಯಿತ್ತೇ ಈ ಕಾಲ ನೆಂಜಕ ಯಂತ್ರ (4)
2. ಪದ ಹೇಳಿದ್ದಕ್ಕೇ ಸೀಕ್ಕಿದ್ದು ಈ ಮೇಳಲ್ಲು (3)
3. ಮೂಲನ್ನೇ ಕ್ರಿಕೆಟ್ ಭಾರ ಹೆಲವ ಈ ಕರಣಯಾಟ (3)
4. ಪರಾಕು ಹೇಳಿದ್ದಕ್ಕೇ ಈ ಕರಾಂಪೊಳಕ್ಕ (4)
6. ತರಲೆಯೇ ಬರೆಲಿದ್ದು ಈ ಶಿಳಿಂದಕೆ (5)
8. ಉದರಬಂದಲೇ ಬಂಬರುಪುದು ಈಂಜೆ (4)
9. ಅಧ್ಯಾಪುದೇಂ ಜಮಾನದ ಬೆಯಿಲಿವನು (4)
10. ಬಯಸ್ಸು ಇಂ! ಈತನಿಗೆ ಏನೂ ಕೆಂಜನದು (3)
12. ಇಡಲಿಯ ಬಿಂಗ್ ಒಕ್ಕಲಿಸಿರುತ್ತಾ ಈ ನತಿ! (3)

(ಉತ್ತರಕ್ಕೆ 35ನೇ ಪ್ರಾಗ್ ನೋಡಿ)

ಆಪ್ಯೋಷಿಯನ್ ಭಾಷೆ

- ಶ್ರೀನಿವಾಸ ಕುಂಡಂತಾಯ

ಸೆನಾತನ ಧರ್ಮದ ಸಂಶೋಧಕರು ೬ನೇ ಶತಮಾನದಲ್ಲಿ ಭಾರತದಲ್ಲಿ ಕನ್ನಡಕದ ಒಳಕೆ ಜಿತ್ತೆಂದು ಕಂಡುಹಿಡಿದಿದ್ದಾರೆ. ಶ್ರೀ ಅದಿಶಂಕರಾಚಾರ್ಯರು ಬರೆದ ೬ನೇ ಶತಮಾನದ ಒಂದು ಶೈಲ್ಯದಲ್ಲಿ “ಕಣ್ಣನ ದೃಷ್ಟಿ ಸರಿಕಾಣಿದಾದಾಗ ಉಪನೇತ್ರ (ಕನ್ನಡಕ) ಬಳಸಿ ದೃಷ್ಟಿ ಸಮಸ್ಯೆ ಸರಿಪಡಿಸಿಕೊಳ್ಳುವಂತೆ, ಅಜಾನ್ವವೆಂಬ ಪೂರೆ ಮುಸುಕು ಹಾಕಿದಾಗ ಜ್ಞಾನವೆಂಬ ಕನ್ನಡಕದಿಂದ ಆತ್ಮ ಜ್ಯೋತಿ ಸ್ವರೂಪ ಗೃಹಿಸಬೇಕು” ಎಂಬ ಆರ್ಥ ಬರುವಂತೆ ಇದೆಯಂತೆ. ಆಧುನಿಕ ಯುಗದಲ್ಲಿ ಸುಮಾರು 1600ನೇ ಇಸವಿಯಲ್ಲಿ ವಿದೇಶದಲ್ಲಿ ಪ್ರಥಮವಾಗಿ ಕನ್ನಡಕ ರೂಪಿಸಿದರೆಂದೂ ಸಂಶೋಧಿಸಿದ್ದಾರೆ. ಭಾರತಕ್ಕ ಹೆಗ್ಗಳಿಕೆ ತಂದಿರುವ ಈ ಪುರಾತನ ಇತಿಹಾಸ

ಓವಲ್ ಶೀಪ್ ‘ಡಿ’
ಬೈಪ್ರೋಕಲ್ ಲೆನ್ಸ್
ಇರೊ ಕನ್ನಡಕ
ಹಾಕಿಕೊಂಡು ಬಂದಾಕೆ
ಯಾರು?

ಹೊಂದಿರುವ ಕನ್ನಡಕ ಮಾರಾಟದ ಅಂಗಡಿಗಳು ಲೆಕ್ಕಾವಿಲ್ಲದಪ್ಪು ಇವೆ. ಕನ್ನಡಕಗಳ ಬಗ್ಗೆ ಏನೂ ಗೊತ್ತಿಲ್ಲದಿದ್ದ ಸೀನ್ ಕೊನೆಗೊಂದು ಆಪ್ರಿಕಲ್ಸ್ನಲ್ಲೇ ಕೆಲಸಕ್ಕೆ ಸೇರಿದ. ‘ದೂರದೃಷ್ಟಿ ಆಪ್ರಿಕಲ್ಸ್’ ಎಂದು ಆ ‘ಆಪ್ರಿಕಲ್ಸ್’ಗೆ ಆಯ್ದು ಮಾಡಿದ್ದರೂ ಬೋರ್ಡ್‌ಗಳನ್ನು ಬರೆಯುವವನು ಯಾರೋ ತಮಿಳು ಮುಡುಗ ‘ದೂರದೃಷ್ಟಿ ಆಪ್ರಿಕಲ್ಸ್’ ಅಂತ

ಬರೆದಿದ್ದರೂ ತಿದ್ದಿ ಬರೆಸಿದರೆ ಮತ್ತಪ್ಪು ವಿಚಾರಗುತ್ತದೆಂದು ಆಪ್ರಿಕಲ್ಸ್ ಮಾಲೀಕ ಬೋರ್ಡ್‌ನನ್ನು ಹಾಗೆಯೇ ಇಟ್ಟಿದ್ದು. ಆದರೆ ಬೋರ್ಡ್‌ನಲ್ಲಿ ‘ದೂರದೃಷ್ಟಿ’ ಅಂತ ಬರೆದಿದ್ದರೂ ಈ ಆಪ್ರಿಕಲ್ಸ್ ಮಾಲೀಕನಿಗೆ ಇರುವಪ್ಪು ಅದ್ವಷ್ಟ ಬಹುಷಃ ಬೇರೆ ಆಪ್ರಿಕಲ್ಸ್ನವರಿಗೆ ಇಲ್ಲ. ಅಪ್ಪೊಂದು ಆಡರ್‌ರ್ಸ್ ಕನ್ನಡಕ ಮಾಡಿಸಲು ಬರುತ್ತಿದ್ದವು. ಸೀನಿನಿಗೆ ಕೆಲವಾರು ತಿಂಗಳು ಆಪ್ರಿಕಲ್ಸ್ನಲ್ಲಿ ಕೆಲಸ ಮಾಡಿದ ಮೇಲೆ ಅಲ್ಲಿನ ಕೆಲಸಗಳು, ಕನ್ನಡಕಗಳು, ಪ್ರೇಂಗಳು, ಲೆನ್ಸ್‌ಗಳ ಬಗ್ಗೆ ಅಪ್ಪೋ ಇಪ್ಪು ತಿಳಿದುಕೊಂಡಿದ್ದು. ಆಪ್ರಿಕಲ್ಸ್ ಮಾಲೀಕ ಅಂಗಡಿಯಲ್ಲಿ ಇಲ್ಲದಿದ್ದಾಗ ಸೀನನೇ ಆಡರ್‌ರ್ ತೆಗೆದುಕೊಳ್ಳುವುದು, ಸಿದ್ಧವಾಗಿರುವ ಕನ್ನಡಕಗಳ ಡೆಲಿವರಿ ಕೊಡುವುದು, ಮುಂತಾದ ಕೆಲಸ ನಿಭಾಯಿಸುತ್ತಿದ್ದು. ಮಾಲೀಕನ ಗೈರುಹಾಜರಿಯಲ್ಲಿ ನಡೆದ ವ್ಯವಹಾರದ ಬಗ್ಗೆ ಮಾಲೀಕ ಬಂದಾಗ ವಿಚಾರಿಸಿದಾಗ ಎಲ್ಲಾ ವರದಿ ಒಪ್ಪಿಸಬೇಕಿತ್ತು. ಹೀಗೆ ಒಮ್ಮೆ ಹೊರಗೆಲ್ಲೋ ಕೆಲಸದ ಮೇಲೆ ಹೋಗಿದ್ದ ಆಪ್ರಿಕಲ್ಸ್ ಮಾಲೀಕ ಅಂಗಡಿಗೆ ಹಿಂದಿರುಗಿದ ನಂತರ ವಿಚಾರಿಸಿದರು “ಯಾರಾದರೂ ಕ್ಷಮ್ಮರ್ ಬಂದಿದ್ದಾ?”

ಸೀನ : “ಹೌದು ಸಾರ್, ಮೋಹನರಾಯರು ಕನ್ನಡಕಕ್ಕೆ ಆಡರ್ ನಿಮ್ಮ ಹತ್ತೆ ಕೊಟ್ಟಿದ್ದಂತಲ್ಲಾ ಅದು ರೆಡಿ ಆಯಿತಾಂತ ಕೇಳಲು ಬಂದಿದ್ದರು”

ಮಾಲೀಕ : ಯಾರು? ಯಾವ್ವು?

ನೋಡು ಸಿನ ನನಗೆ ಹೆಸರುಗಳು ಯಾರದ್ದೂ ನೆನಪಾಗೋದಿಲ್ಲ ಯಾವ ಪ್ರೇಣ, ಅದರ ಕಲರ್ ಏನು, ಸಿಂಗಲ್ ವಿಷಣ್ಣು ಬ್ಯಾಪ್‌ಎಕಲ್ಲಾಂತ ನೀನು ಹೇಳಬೇಕು. ಆಗ ಮಾತ್ರ ಆ ಪಾಟ್ ಯಾರೂಂತ ನೆನಪಾಗೋದು.

ಸಿನೆ : “ಅದೇ ಸಾರ್, ಗೋಲ್‌ಪ್ರೇಣ, ಬ್ಯಾಪ್‌ಎಕಲ್ ವೇಟ್ ಲೆನ್ಸ್”

ಮಾಲೀಕ : ಒಹೋ ಗೊತ್ತಾಯ್ತು. ಅದು ಈವತ್ತು ಸಂಚೆ ರೆಡಿಯಾಗಿ ಬಿಡುತ್ತೆ. ಆಮೇಲೆ ಯಾರು ಬಂದಿದ್ದರು.

ಸಿನೆ : ರಿಮ್‌ಲೆಸ್ ಪ್ರೋಗ್ರಸಿವ್ ಲೆನ್ಸ್‌ನವರು ಬಂದು ರಿಪೇರಿ ಆಯ್ತಾಂತ ಕೇಳಿ ಹೋದರು ಸಾರ್.

ಮಾಲೀಕ : ಅದು ವಕ್ಷಾಶಾಪಲ್ಲಿ ಇದೆ. ಅದೂ ಇವತ್ತು ಸಾಯಂಕಾಲ ರೆಡಿ ಆಗಿಬಿಡುತ್ತೆ.

ಮಾಲೀಕ : ಕ್ರಿಸಾಲ್ ಎ2 ಹಾಫ್ ಪ್ರೇಣನವರು ಬಂದಿದ್ದಾ?

ಸಿನೆ : ಬಂದಿದ್ದು ಸಾರ್, ರಾತ್ರಿ ಡೆಲಿವರಿ ತಕೊಳ್ಳೋಳ್ಳೆ ಬರ್ತಿನಂತ ಹೇಳಿದರು. ಸಾರ್, ಗಾಂಥಿಜಿ ಕನ್ನಡಕದ ತರಹ ರೌಂಡ್ ಶೇಪ್ ಬ್ಯಾಪ್‌ಎಕಲ್‌ನವರು ಬಂದು ನಾವು ಹಳೇ ಗಿರಾಕಿ ಈ ಅಂಗಡಿಗೆ, ಪ್ರೇಣ ಬಂದು ಸಣ್ಣ ಸ್ಕೂಬಿಡ್ಡು ಹೋಗಿದೆ ರಿಪೇರಿ ಮಾಡಿ ಕೊಡಿ ಅಂತ ಕೊಟ್ಟಿ ಹೋಗಿದ್ದಾರೆ ಸಾರ್.

ಮಾಲೀಕ : ಗೊತ್ತಾಯ್ತು, ಗೊತ್ತಾಯ್ತು, ತುಂಬಾ ಏಜ್ ಆದೋರು, ಶಾಂಭಟ್ಟು. ನಂ ತಂದೆ ಕ್ಯಾಲಿ ಆ ಕನ್ನಡಕ ಮಾಡಿದ್ದು. ಈಗ ನನ್ನ ಕಾಲದಲ್ಲಾ ಹೊಸ್ತು ಮಾಡುಬೇಕಾದ್ದೂ, ರಿಪೇರಿ ಆಗ್ರಿಕಾದ್ದೂ ನಮ್ಮಲ್ಲಿಗೆ ಬರ್ತಾರೆ. ತುಂಬಾ ಅಭಿಮಾನ ನಮ್ಮ ಅಂಗಡಿ ಅಂದ್ರೆ.

ಸಿನೆ : ಕನ್ನಡಕ ಶೇಪ್ ಹೇಳಿದ ತಕ್ಷಣ ಯಾರು ಏನು ಕುಲಗೋತ್ತೆ ಎಲ್ಲಾ ಹೇಳ್ಪಟ್ಟಲ್ಲಾ ಸಾರ್.

ಮಾಲೀಕ : ಅದಕ್ಕೆ ಹೇಳಿದ್ದು ನಂಗೆ ಕನ್ನಡಕದ ವಿವರ ಹೇಳ್ತೇನೇ ಯಾರು? ಏನು? ಅಂತ ಗೊತ್ತಾಗೋದು.

ಸಿನೆ : ಸರಿ ಸಾರ್ ಇಸ್ಟ್ರೇಲ್ ನಿಮಗೆ ಹೇಳೋವಾಗ ಕನ್ನಡಕದ ವಿವರಗಳನ್ನೇ ಹೇಳ್ತೇನಿ.

★ ★ ★

ಮಾಲೀಕರು ಅಂಗಡಿಯಲ್ಲಿ ಇಲ್ಲದಿದ್ದಾಗ ಒಬ್ಬ ಮಹಿಳೆ ಅಂಗಡಿಗೆ ಬಂದರು. ಕನ್ನಡಕ ಧರಿಸಿಕೊಂಡಿದ್ದರು. ಬಂದವರೇ “ಎಲ್ಲಾಮ್ಮಾ - ಓನರ್ಯು?”

ಸಿನೆ : ಅದೆಲ್ಲೋ ಎರಡು ನಿಮಿಷದಲ್ಲಿ ಬರ್ತಿನಂತ ಹೊರಗೆ ಹೋದ್ದು ಮೇಡಂ, ಏನಾಗ್ರಿಕಾಗಿತ್ತು? ಹೊಸ ಕನ್ನಡಕ ಆರ್ಕರ್ ಕೊಚೋಕೆ ಇತ್ತಾ?

ಮಹಿಳೆ : ಇಲ್ಲಪ್ಪ ಅವನ್ನೇ ನೋಡಬೇಕಾಗಿತ್ತು. ಸರಿ, ಬಂದೆ ವಿಶಾಲಿ ಬಂದಿದ್ದೂ ಅಂತ ಹೇಳು. ಅವರಿಗೆ ಗೊತ್ತಾಗುತ್ತೆ” ಅಂದು ಹೊರನಡಿದರು. ಮಾಲೀಕರು

ಹಿಂದಿರುಗಿದ ನಂತರ ಎಂದಿನಂತೆ “ಯಾರಾದ್ದು ಬಂದಿದ್ದು?” ಅಂತ ಹೇಳಿದರು.

- ಸಿನೆ : ಅದ್ದುರೋ ವಿಶಾಲಿ ಅಂತ ಬಂದಿದ್ದು. ನಿಮ್ಮನ್ನೇ ನೋಡೋಳೆ ಬಂದಿದ್ದುಂತೆ. ಬಂದೆ ನನ್ನ ಹೆಸರು ಹೇಳು ಗೊತ್ತಾಗುದೆ ಅಂದ್ದು.
- ಮಾಲೀಕ : ಯಾರು ವಿಶಾಲಿ? ಹಾಗಂತ ಯಾರೂ ನಂಗೆ ಗೊತ್ತಿಲ್ಲ.
- ಸಿನೆ : ಅದೇ ಸಾರ್ ಬ್ಯಾಕ್ ಓವಲ್ ಶೈಪ್ ‘ಡಿ’ ಬೆಫ್ರೋಚಲ್ ಲೆನ್ಸ್ ಇರೋ ಕನ್ಸೆಟ್ ಹಾಕ್ಸ್‌ಬ್ರಾಡ್.
- ಮಾಲೀಕ : ಅವ್ಯಾ? ಅವಳು ನನ್ನ ಹೆಂಡ್ರಿ ಕಣೋ. ನಿಮ್ಮ ಹೆಂಡ್ರಿ ಬಂದಿದ್ದೂಂತೆ ಹೇಳಾರ್ಥಾ?
- ಸಿನೆ : ನಂಗೇನು ಸಾರ್ ಗೊತ್ತು ಅವ್ಯಾ ನಿಮ್ಮ ಹೆಂಡ್ರಿಂತೆ?

★ ★ ★

ಸಿನೆನೂ ಕನ್ಸೆಟ್ ಕಾರಿಯೇ. ಆತನಿಗೆ ಒಮ್ಮೆ ಜ್ಞಾರ ಬಂತು. ಅಪ್ಪಿಕಲ್ಸ್‌ಗೆ ಬರಲಾಗುವುದಿಲ್ಲ. ಅಂತ ತಿಳಿಸಲೆಂದು ಮನೆಯಿಂದ ಅಪ್ಪಿಕಲ್ಸ್ ಮಾಲೀಕರಿಗೆ ಪೋನು ಮಾಡಿದ.

- ಮಾಲೀಕ : ಹಲೋ, ಯಾರು ಮಾತಾಡೋದು, ಏನು ಹೊಸ ಆರ್ಡರ್ ಏನಾದ್ದು ಇತ್ತು, ಏನೋ ಸಮಾಚಾರ?
- ಸಿನೆ : ಸಾರ್, ನಾನು ನಾನು ಸಾರ್ ಸಿನೆ.
- ಮಾಲೀಕ : ಸಿನೆ ಅಂದೆ ಯಾರು ನಂಗೆ ಗೊತ್ತಿಲ್ಲ ರಾಂಗ್ ನಂಬರ್ ಇರ್ಬೇಕು, ಪೋನಾ ಕೆಳಗಿದ್ದು.
- ಸಿನೆ : ಗೊಮೆಟಿಲ್ ಪ್ರೇಂ, ವೈಟ್ ಲೆನ್ಸ್ ಸ್ಟ್ರಿಕಲ್ - 2.5 ಲೆಫ್ಟ್ ಇ ಮತ್ತು ರೈಟ್ ಇ, ರೀಡಿಂಗ್ 3.5 ಏಕ್ಸ್‌ 180.
- ಮಾಲೀಕ : ನೀನೇನೋ ಸಿನೆ. ಸರಿ ಸರಿ ಏನಾ ಪೋನಾ ಮಾಡಿದೀಯ?
- ಸಿನೆ : ಸಾರ್ ನಂಗೆ ಜ್ಞಾರ ಇವತ್ತು ಕೆಲಸಕ್ಕೆ ಬರೋಲ್ಲು ಸಾರ್ ನನ್ನದೊಂದು ಸಲಹೆ. ನೀವೂ ಬಂದು ಕನ್ಸೆಟ್ ಮಾಡ್ಲಿ ಹಾಕೊಳ್ಳಿ ಸಾರ್. ಮುಂದೆ ಬಂದು ದಿನ ನಿಮ್ಮ ಹೆಸರೇ ನಿಮಗೆ ಮರಿತು ಹೋಗಬಹುದು. ಆಗ ಕನ್ಸೆಟ್ ನೋಡಿದಾಕ್ಷಣ ನಿಮ್ಮ ಹೆಸರು ಜಾಫ್ರಾಕ್ಕೆ ಬರಬಹುದು. ಇಲಾಂದೆ ಗಜಿನಿ ಸಿನಿಮಾದಲ್ಲಿ ಮೃಯೆಲ್ಲಾ ಬರುಳೋತರ ಆಗುತ್ತೋ ಏನೋ? ಕೊಪೆ ಮಾಡ್ಲೋಯೆಡಿ ಸಾರ್ ಇದು ನನ್ನ ಪ್ರಾಮಾಣಿಕ ಅಭಿಪ್ರಾಯ ಅಂದೆ.

ದುರದ್ದಪ್ಪ ಅಪ್ಪಿಕಲ್ಸ್‌ನ ಮಾಲೀಕನಿಗೆ ಎಂದೂ ಬಾರದ ನಗು ಇಂದು ಬಂತು. ಮನಸಾರೆ ಒಬ್ಬೇ ನಕ್ಕಿ. ಇದನ್ನೇ ನಾನು ಅಪ್ಪಿಕೇಣಿಯನ್ನು ಭಾಷೆ ಅಂತ ಹೇಳಿದ್ದು.



ಸಮಸ್ಯೆಗಳಿಗೆ ಸಾವಿರಬಾರದು...

- ಎಚ್. ಗೋಪಾಲಕೃಷ್ಣ

ನಾವು ಹೇಸದಾಗಿ ಮನೆ ಕಟ್ಟೊಂಡು ಈ ಬಡಾವಣೆಗೆ ಬಂದಾಗ ನಮ್ಮುದು ಹದಿನ್ಯೆದನೇದೋ ಹದಿನಾರನೇದೋ ಮನೆ ಇರಬೇಕು ಅಂತ ಕಾಣುತ್ತೇ. ನಿವಾಸಿಗಳು ತುಂಬಾ ಕಡಿಮೆ ಸಂಖ್ಯೆಯಲ್ಲಿದ್ದವು. ಪರಸ್ಪರ ಪರಿಚಯವೂ ಚೆನ್ನಿತ್ತು ಮತ್ತು ಒಬ್ಬಿಗೆ ಮತ್ತೊಬ್ಬರು ಸಹಾಯಕ್ಕೆ ಧಾವಿಸುವ ಪರಿಪಾಠವೂ ಇತ್ತು. ಸ್ವಲ್ಪ ಮನೆಗಳೇ ಇದ್ದರಿಂದ ಭಿಕ್ಷುಕರು ಸರಿ ಸುಮಾರು ಎಲ್ಲರ ಮನೆಯ ಮುಂದೂ ನಿಂತು ಭಿಕ್ಷೆ ಬೇಡಿ ಅವರ ಕಟ್ಟಿಸುವಿ ಹೇಳೊಂಡು ನಮ್ಮ ಕರುಣೆಯನ್ನೂ ಗಳಿಸುತ್ತಿದ್ದರು. ಬಡಾವಣೆ ಬೇಳೆತಾ ಬಂದ ಹಾಗೆ ಸುತ್ತ ಮುತ್ತಲೂ ಮನೆಗಳು ಬಂದವು. ಹೊಸ ಜನ ಬಂದರು, ಹೊಸಾ ಗಾಳಿ ಬಿಂಬಿಲೂ ಶುರುವಾಯಿತು. ಆದರೂ ಈ ಭಿಕ್ಷುಕರ ವರ್ತನೆ ಮಾತ್ರ ನಮಗೆ ವಿಚಿತ್ರ ಅಂತ ಅನಿಸುತ್ತಿತ್ತು. ಇದಕ್ಕೆ ಕಾರಣ ಅಂದರೆ ಕೆಲವು ಭಿಕ್ಷುದವರು ಕೆಲವೇ ಆಯ್ದ ಮನೆಗಳಲ್ಲಿ ಮಾತ್ರ ಭಿಕ್ಷೆ ಕೇಳೋದು ಮತ್ತು ಹೊಸಾ ಮನೆಗಳನ್ನ ಕಣ್ಟೆಂಬಿಯೂ ನೋಡದೇ ಹೋಗೋದು.

ಎತ್ತು, ಹೋರಿಗಳಿಗೆ ಬಣಬಣಿದ ಬಟ್ಟೆ ಹೊದಿಸಿ ಅಲಂಕರಿಸಿ ಬಸವಣಿ ಕರೆದುಕೊಂಡು ಬರೋರು ಆಗಲಿ, ಅನಾಥಾಶ್ರಮಕ್ಕೆ ದಾನ ಕೇಳಿಕೊಂಡು ಬರೋರು ಆಗಲಿ, ದೇವಾಧಿನ ಕಟ್ಟಿಸ್ತಾ ಇದೀವಿ ಕಾಣಿಕೆ ಕೊಡಿ ಅಂತ ಬರೋರು ಆಗಲಿ, ತಿರುಪ್ಪತೀಗೆ ಹೋಗ್ನ್ತಾ ಇದೀವಿ ಅಂತ ಬರೋರೂ ಆಗಲಿ, ಅಯ್ಯಪ್ಪನಿಗೆ ಹೋಗ್ನ್ತಾ ಇದೀವಿ ಅಂತ ಕರೀ ಬಟ್ಟೆ ತೊಟ್ಟಿ ಬರುವವರೇ ಆಗಲಿ, ಹಸು ಕೈಗೊಸು ಎತ್ತಿಕೊಂಡು ಬರುವ ಬಾಣಂತಿಯರೇ ಆಗಲಿ... ಇವರು ಯಾರೂ ಅಕ್ಕ ಪಕ್ಕದ ಮನೆ ಕಡೆ ಕಣ್ಣಿ ಎತ್ತಿಯೂ ನೋಡದೇ ನಮ್ಮ ಮನೆ ಹತ್ತಿರ ಬರೋದು ಭಿಕ್ಷೆ ತೆಗೆದುಕೊಳ್ಳೋದೂ ನಂತರ ಪಕ್ಕದ ರಸ್ತೆಗೆ ಹೋಗೋದೂ ಹೀಗೆ ನಡೆತಿತ್ತು. ಪಕ್ಕದ ರಸ್ತೆಯಲ್ಲಾ ಕೆಲವು ಆಯ್ದ ಮನೆಗಳೇ ಇವರ ಗುರಿ!

ಏನು ಇವರಿಗೆ ಭಿಕ್ಷೆ ಹಾಕ್ಕೆಂಬಿ ಅಂತ ನಾವು ಬರೆದುಕೊಟ್ಟಿದ್ದೇವಾ? ನೋಡಿ ಬೇರೆ ಯಾರ ಮನೆಗೂ ಹೋಗೋಲ್ಲ ಅವರು.... ಅಂತ ಮನೆಯಾಕ ಹೇಳಿದಾಗಲೆಲ್ಲಾ ಹೌದಲ್ಲಾ ಇದೇನು ನಮ್ಮ ಮನೆ ವಿಚಿತ್ರವೇ, ಅಥವಾ ಮನೆ ಮೇಲೆ ಭಿಕ್ಷುದವರು ಏನಾದರೂ ಗುರುತು ಗಿರುತು ಮಾಡಿಬಿಟ್ಟಿದ್ದಾರ್ಥಾ ಇಲ್ಲಿ ಮಾತ್ರ ಭಿಕ್ಷೆ ಕೇಳಿ ಅಂತ - ಅವರ - ಭಿಕ್ಷುಕರ - ಆಸೋಣಿಯೇಷನ್ ನಿಂದ ಅವರಿಗೆನಾದರೂ ಇಂತಾ ಮನೆಲೇ ಭಿಕ್ಷೆ ಬೇಡಬೇಕು ಅಂತ ಫತ್ತಾ ಇದೆಯಾ ಅನ್ನವ ಗುಮಾನಿ ಸಹ ಹುಟ್ಟೋದು. ಮನೆ ಸುತ್ತಲೂ ಬಂದು ಸುತ್ತು ಹಾಕಿ ಗೋಡೆಗಳ ಮೇಲೆ ಯಾವುದೂ ವಿಶೇಷವಾದ ಗುರುತುಗಳು ಇಲ್ಲವೆನ್ನುವುದನ್ನೂ ಎಷ್ಟೋ ಸಲ ಲಿಚಿತಪಡಿಸಿಕೊಂಡಿದ್ದೀನಿ. ನಮ್ಮ ಮನೆ ವಾಸ್ತು - ಭಿಕ್ಷೆಗೆ ಲಾಯಿಂ ಆದ ಮನೆ ಅಂತ ಯಾರಾದರೂ ವಾಸ್ತು ಶಿಲ್ಪ ನಮಗೆ ತಿಳಿದ ಹಾಗೆ ಪ್ರಚಾರ ಮಾಡಿದಾಗ್ನಾ ಅನ್ನವ ಸಂಶಯವೂ ಮಂಟ್ಯೋದು. ಇನ್ನೊಂದು ಸಂಶಯವೂ ಆಗಾಗ ತಲೆಯಲ್ಲಿ ಹುಟ್ಟಿತ್ತು. ಕಳ್ಳರು, ಸುಳ್ಳರು, ಮೊಣಗಾರರು ಯಾರಾದರೂ ಬಂದು ಮನೆಲಿ ಯಾರ್ಕಾರು ಇದಾರೆ, ಯಾವ ಸಮಯದಲ್ಲಿ

ಇತ್ತರೆ ಅಂತ ಹೊಂಚು ಹಾಕುದಾರಾ... ಹೀಗೆ! ಇದೆಲ್ಲಾ ನಮ್ಮ ಕಲ್ನಾಗಳು ಅಂತ ತಲೆಯಿಂದ ಆಚೆ ಅವುಗಳನ್ನೂ ಓಡಿಸಿದ್ದ್ವಾ ಇದೆ.

ಮೊದಮೊದಲು ನಮ್ಮ ಮನಗೆ ತಿಂಗಳಿಗೆ ಒಮ್ಮೆಯೋ ಎರಡು ತಿಂಗಳಿಗೆ ಒಮ್ಮೆಯೋ ಒಬ್ಬು ಹಸಿ ಬಾಣಂತಿ ಮಗುವನ್ನು ಕಂಕುಳಲ್ಲಿ ಇರಿಸಿಕೊಂಡು ಬರುತ್ತಿದ್ದಳು. ಮಾಮೂಲಿನ ಹಾಗೆ ಉಟ, ನಂತರ ಬಜ್ಜೆ ಅದಾದ ಮೇಲೆ ಕೊಂಡ ಕಾಸು ಇದು ಅವಳ ಬೇಡಿಕೆಗಳು. ಅದೇ ಸಮಯದಲ್ಲಿ ಪೇಪರಿನಲ್ಲಿ ಮಕ್ಕಳನ್ನು ಮಂಪರು ಬರಿಸುವ ದೈಷಧ ಕುಡಿಸಿ ಅವುಗಳನ್ನು ಮೊತ್ತು ಭಿಕ್ಷಾಟನೆ ನಡೆಸುವ ವಂಚಕರು ಇದ್ದಾರೆ ಎನ್ನುವ ಸುದ್ದಿ ಬಂದಿತು. ಮಾರನೇ ಸಲ ಆಕೆ ಬಂದಿದ್ದಾಗ್ಗ ಮಗುವಿಗೆ ಮಂಪರು ಇದೆಯೇ ಎಂದು ಅದನ್ನು ಏತಿಕೊಂಡು ಪರಿಷ್ಕಿಸಿದ್ದೆ ಸುತ್ತಮುತ್ತಲಿನವರ ಹೆತ್ತಿರ ನಗೆಪಾಟಲಿಗೂ ಗುರಿಯಾಗಿದ್ದೆ ಅದರಿಂದ ಪೇಪರಿನಲ್ಲಿ ಬರುವ ಸುದ್ದಿಗಳನ್ನು ನಂಬಿ ಪರಿಷ್ಕೆ ನಡೆಸಬಾರದು ಎಂಬ ವಿವೇಕ ಕಲಿತಿದ್ದೇವು - ಅಲ್ಲ ಕಲಿತಿದ್ದೇ!

ಒಂದುಸಲ ಒಬ್ಬ ಭಿಕ್ಷುಕ ಅವನ ಮೂರು ಹೊಟ್ಟು ಮಕ್ಕಳನ್ನು ಸಂಗಡ ಬೇಡಲು ಕರೆತಂದಿದ್ದು ಹಿತ್ತು ಹದಿನ್ನೆಡರ ವಯಸ್ಸಿನ ಮಕ್ಕಳು ಅವು. ಅವುಗಳ ಮೇಲೆ ಸರಿಯಾಗಿ ಬಟ್ಟೆಗಳು ಇಲ್ಲ.. ಮಕ್ಕಳನ್ನು ಈತ ಎಕ್ಸ್‌ಪ್ರಾಯ್ಯ ಮಾಡುತ್ತಿದ್ದಾನೆ ಅನಿಸಿತ್ತು. ಮನಯಲ್ಲಿನ ಬಟ್ಟೆಗಳನ್ನು ಕೊಟ್ಟು ಮಕ್ಕಳ ಮೈ ಮುಚ್ಚವ ಹಾಗೆ ತೊಡಿಸು ಎಂದು ತಾಕಿತು ಮಾಡಿ ಕೆಳಿಸಿದ್ದ್ವು. ಒಂದು ಗಂಟೆಯ ನಂತರ ಅರು ರಸ್ತೆ ದಾಟಿ ಗೆಳೆಯರ ಮನಗೆ ಹೋದರೆ ಅಲ್ಲೂ ಇವನೇ ಅದೇ ಮಕ್ಕಳೇ ಅದೇ ಹಳೇ ಉಡುಗೆಗಳೇ... ನಾವು ಕೊಟ್ಟಿದ್ದನ್ನು ಚೀಲದಲ್ಲಿಹಾಕಿ ಮುಚ್ಚಿಟ್ಟಿದ್ದು ಕೋಪ ಬಂದು ಅವನಿಗೆ ಎರಡು ಬಿಟ್ಟು ಇನ್ನು ಮೇಲೆ ನಮ್ಮ ಪರಿಯಾಗೆ ಬರದಿರುವ ಹಾಗೆ ಬೆದರಿಸಿ ಕಳಿಸಿದ್ದ್ವು.

ಹೆಚ್ಚು ಮನಸೆಗಳು ಆಗಿಲ್ಲದ ಸಮಯದಲ್ಲಿ ಭಿಕ್ಷುಕ ದಂಪತಿ ಬರುತ್ತಿತ್ತು. ತಮಿಳನಾಡಿನ ಕಡೆಯವರು ಎಂದು ತೋರುತ್ತೇ. ಖಾಯಿಲೆಯ ಗಂಡಸು ಒಣಿ ಸೀದುಹೋಗಿದ್ದ ಅವನ ಸಂಗಡ ಅವನ ಹಿಂದೆಯೋ ಪಕ್ಕದಲ್ಲೋ ಅವನ ಹೆಂಡತಿ ಎನ್ನಬಹುದಾದ ಈ ಹಂಗಸು ಬರುತ್ತಿದ್ದಳು. ಸೀಕಲು ಗಂಡಸಿಗೆ ಅದೇನೋ ಖಾಯಿಲೆ. ಹೊಟ್ಟೆ ಆಪರೇಷನ್ ಆಗಿದೆ, ತಿನ್ನಲು ಅನ್ನ ಇಲ್ಲ, ಅಸ್ಸು ತೇಗೆ ಕೊಡಲು ಕಾಸಿಲ್ಲ. ಎಂದು ಆತ ಮುಲುಗುವುದು, ಹಂಗಸು ಕೆಲ್ಲು ಒರಿಸಿಕೊಳ್ಳುವುದು, ನಾವು ಭಿಕ್ಷೆ ನೀಡುವುದು... ಒಂದರೆಡು ಬಾರಿ ಈ ದೃಶ್ಯ ಮರುಕಳಿಸಿದ ನಂತರ ಅದೇನಾಗಿದೆ ನಿನ್ನ ಗಂಡನಿಗೆ ಅಂತ ಕೇಳಿದೆ.

ಪರಣನ್ನ ಮೇಲಕ್ಕೆ ಸರಿಸಿ ಆತನ ಹೊಟ್ಟೆ ತೋರಿಸಿದಳು. ಹೊಟ್ಟೆ ಸುತ್ತ ಸುತ್ತಿರುವ ಗಲೀಜು ಬ್ಯಾಂಡೆಜು, ಅದರ ಮೇಲೆ ರಕ್ತದ ಕಲೆ, ಅಂಬಿನಿಂದ ಜಿನುಗುತ್ತಿರುವ ಕೀವು, ರಕ್ತ.... ಜಂಗೆ ಅವನ ನರಖಾಟ... ತಲೆ ಇಡಕ್ಕಿದ್ದ ಹಾಗೇ ತಿರುಗುತ್ತಿದೆ ಅನಿಸಿಬಿಟ್ಟು. ಸಾವರಿಸಿಕೊಂಡೆ ಎನಾಯಿತು? ಅಂತ ಕೇಳಿದೆ, ಅವರನ್ನು ಕೊಡಿಸಿ ಉಬಟ ಹಾಕಿದ ನಂತರ.

ನರಖಾಟದ ನಡುವೆಯೆ ಅವರ ಕತೆ ಬಿಚ್ಚಿಕೊಂಡಿತು. ಹೊಟ್ಟೆ ನೋವು ಅಂತ ಇಲ್ಲಿನ ಸರ್ಕಾರಿ ಆಸ್ಟ್ರೇಟೆಗೆ ಅವರ ಹಳ್ಳಿಯಿಂದ ಬಂದರಂತೆ. ಅವರ ಹಳ್ಳಿ ಇಲ್ಲಿಗೆ ಎರಡು ದಿವಸದ ಬಾಂಪ್ಯಾಣಿವಾಂತೆ. ಆಸ್ಟ್ರೇಟೆಯಲ್ಲಿ ಕರುಳಿಗೆ ಏನೋ ಆಗಿದೆ ಅಂತ ಆಪರೇಷನ್ ಮಾಡಿದರಂತೆ. ಆಸ್ಟ್ರೇಟೆಗೆ ಕಟ್ಟಲು ಕಾಸಿರಲಿಲ್ಲವಂತೆ - ಆಸ್ಟ್ರೇಟೆಯವರು ಆಚೆ ಕಳಿಸಿಬಿಟ್ಟರು ಅಂತ ಹಂಗಸು ಹೇಳಿತು.

ಮತ್ತೆ ಈಗ?

ಉಂಗಿಗೆ ವಾಪಸ್ ಹೋಗಲು ಕಾಸಿಲ್ಲ... ಅದರಿಂದ ಇಲ್ಲೇ ಕಾಲ ತಳ್ಳುತ್ತಾ ಇದ್ದೀವಿ...

ಅಯ್ಯೋ ಅನಿಸಿತು.

ಅವರು ಉರಿಗೆ ಸೇರೋದಿಕ್ಕೆ ಎಪ್ಪು ಕಾಸು ಬೇಕಾಗಬಹುದು? ಅದನ್ನು ನಾನೇ ಹೊಟ್ಟರೆ ಆಗುತ್ತೇ ಅಥವಾ ಮಿಕ್ಕವರ ನೆರವೂ ಪಡೆಯಲೇ ಎರಡು ನಿಮಿಷ ಯೋಚಿಸಿದೆ. ಸ್ವಂತ ನಿರ್ಧಾರ ತಗೋಬೇಡ ಅಂದಿತು ಮನಸ್ಸು ಅದರ ಜರೆಗೆ ಹ್ಯಾಗೆ ಹೋಗಿ ಅದೇನು ಚಿಕಿತ್ಸೆ ಪಡೀತಾರೆ ಅನಿಸಿತು. ಆ ಮನುಷ್ಯ ಅವನು ಖಾಯಿಲೆ ವಾಸಿಮಾಡಿಕೊಂಡು ಉರು ಸೇರಿಕೊಳ್ಳುವುದೇ ಸಮಸ್ಯೆಗೆ ಸರಿಯಾದ ಪರಿಹಾರ ಅಂತ ತೀರ್ಮಾನಿಸಿದೆ.

ಸರ್ಕಾರಿ ಆಸ್ಸುತ್ತೇಲಿ ನನಗೆ ಗೂತ್ತಿರೋ ವ್ಯಾದ್ಯರು ಇದಾರೆ. ನಾಳೆ ಅವರ ಹತ್ತಿರ ನಾನು ಮಾತಾಡಿತ್ತೀನಿ, ನಾಳಿದ್ದು ಬಾ ಆಸ್ಸುತ್ತೇಗೆ ಸೇರಿಸ್ತಿನಿ, ಪ್ರಾರ್ಥಿ ವಾಸಿಯಾದ ನಂತರ ನಿಮ್ಮಾರು ಸೇರ್ಕೋವಂತಿ. ಅಂದೆ. ಕೊಂಚ ಕಾಸು ಇಸಕೊಂಡು ಒಟ್ಟಿವಿ ಅಂತ ಹೊರಟು. ಅದೇ ಸಂಚೇ ನಮ್ಮ ಏರಿಯಾದ ಮತ್ತೊಬ್ಬಿಗೆ ಈ ಕಥೆ ಹೇಳಿದೆ ಮತ್ತು ಡಾಕ್ಟರ್ ಹತ್ತಿರ ಮಾತನಾಡಿ ಅವನಿಗೆ ಅನುಕೂಲ ಮಾಡಿಕೊಂಡು ವಿಷಯವನ್ನು ತಿಳಿಸಿದೆ.

ಅವರು ಗಂಭೀರರಾದರು. ಹೇಗಿದ್ದ ಮನುಷ್ಯ? ಹೇಳಿದೆ.

ಅವನ ಜತೆ ಒಂದು ಹೆಂಗಸು ಇತ್ತಾ?

ಹೌದು ಅಂತ ತಲೆಯಾಡಿಸಿದೆ.

ಬಿಕ್ಕೆ ಬೇಡಲು ಇವರುಗಳು ಹೊಡಿರೋ ಹೋಸಾ ತಂತ್ರ ಇದು. ಹೋಸಹೋಸ ಒಡಾವಣೆಗಳಿಗೆ ಹೋಗಿ ಹಿಗೆ ನಾಟಕ ಆಡ್ತಾರಂತೆ... ಹುಷಾರಾಗಿರಿ.... ಅಂದರು.

ಎರಡು ದಿವಸದ ನಂತರ ಅವರಿಗೆ ಬನ್ನಿ ಅಂತ ಹೇಳಿದ್ದೆನಲ್ಲಾ ಅವರು ಬರಲಿಲ್ಲ ಸರಿ ಏನಾಯಿತೋ ಅಂದುಕೊಂಡೆ.

ಒಂದರೆಡು ತಿಂಗಳಿನಂತೆ ನೆಂಟರ ಮನೆಗೆ ಹೋಗಿದ್ದೆ ಈ ವಿಷಯ ಅವರಿಗೆ ಹೇಳುತ್ತಿದ್ದೆ ಅವರು ತಡೀರಿ ಕಳೆದ ವಾರ ನಮ್ಮನೇಗೂ ನೀವು ಹೇಳಿದವರೇ ಇರಬೇಕು ಬಿಕ್ಕೆ ಬೇಡಲು ಬಂದಿದ್ದರು, ರ್ತಕ ಕೆವು ಇವಲ್ಲಾ ಕಾಸ್ಟ್ರೋಮಸ್ಸು ಅನಿಸುತ್ತೆ. ಅವನು ನರಳಿದ ನಾಟಕ ಆಡಿದ ಅಂತ ಕಾಣುತ್ತ..... ಅಂದರು!

ನೀವು ಯಾರು ಯಾರೋ ಡಾಕ್ಟರ್ನ್ನು ಹಿಡಿದು ಅವರ ಖಾಯಿಲೆ ವಾಸಿಪಡಿಸಿದರೆ ಅವರಿಗೆ ಅನ್ನ ಹುಟ್ಟೋದು ಹೇಗೆ?

ಹೌದು ಅನ್ನಿಸಿತು! ಪಾಪ ಬದುಕೋದಕ್ಕೆ ಅವರೇ ಅವರದಾದ ದಾರಿ ಕಂಡು ಹಿಡಿದುಕೊಂಡಿರುತ್ತಾರೆ.

ಬೇರೆ ಮನೆಗಳಿಗೆ ಹೋಗದೇ ಬಹುಷಃ ಇದೇ ಕಾರಣಕ್ಕೆ ನಮ್ಮ ಮನೆಗೇ ಬಿಕ್ಕುಕರು ಬಿಂಬಿತಾ?

ಮೊನ್ಸೆ ನಾ. ಕಸ್ಟೂರಿ ಅವರ ಮೇಲಿನ ಪ್ರಸ್ತುಕ ಓದುತ್ತಿದ್ದೆ ವಿಕ್ಷೋರಿಯಾ ಆಸ್ಸುತ್ತೇ ಎದುರು ಬಬ್ಪಿಕೆಮ್ಮುತ್ತಾ ಕೆಮ್ಮುತ್ತಾ ಬಿಕ್ಕೆ ಬೇಡುತ್ತಿದ್ದು. ಡಾಕ್ಟರ್ ಹತ್ತಿರ ಹೋಗೋಣ ಬಾ ಜೈಷಧಿ ಕೊಡಿಸ್ತಿನಿ ಅಂತ ಆಶನನ್ನು ಕರೆದರು. ಕೆಮ್ಮು ವಾಸಿಯಾದರೆ ಬಿಕ್ಕೆ ಹೇಗೆ ಬೇಡಲಿ, ಜೀವನ ಹೇಗೆ ನಡೆಸಲಿ ಅಂತ ಬಿಕ್ಕುಕ ಕೇಳಿದನಂತೆ!

ಅವರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಬಿಟ್ಟರೆ ಮುಂದಿನ ಜೀವನ ತೊಡಕೆನಿಂದ ಕೊಡಿರುತ್ತೇ ಅಂದರೆ ಸಮಸ್ಯೆಗಳು ಹಾಗೇ ಇರೋದೇ ವಾಸಿ ಅಲ್ಲವೇ?





ಪ್ರಸ್ತುತ ಪರಿಚಯ ನಾಲ್ಕು ನದೀ ನಾಟಕಗಳೆಂ

ಅಧಿಕರು : ಬೇಲೂರು ರಾಮಮೂರ್ತಿ

ಪ್ರಕಾಶಕರು : ಪ್ರಕಾಶ ಸಾಹಿತ್ಯ, ಬೆಂಗಳೂರು

ಪುಟ 144 - ಬೆಲೆ ರೂ. 80/-

- ರಾಜೀವ್‌ರಾಜ್ ರಮೇಶ್

ಹಾಸ್ಯ ಎನ್ನಪದು ಹಾಸ್ಯ ಪ್ರಜ್ಞೆ ಇದ್ದವರನ್ನು ಕೊಣಕ್ಕೂ ರಂಜಿಸುತ್ತಿರುತ್ತದೆ. ಇಂಥಾ ಹಾಸ್ಯ ಪ್ರಜ್ಞೆ ಅವಾರವಾಗಿ ಉಳ್ಳವರಾದ ಶ್ರೀ ಬೇಲೂರು ರಾಮಮೂರ್ತಿಯವರು ರಚಿಸಿರುವ ನಾಲ್ಕು ನದೀ ನಾಟಕಗಳು ಬಗೆಬಗೆಯ ವಿವರಗಳಿಂದ, ನಿರೂಪಣೆಯಿಂದ ಓದುಗರನ್ನು ರಂಜಿಸುತ್ತದೆ ಮತ್ತು ನಾಟಕಕಾರರನ್ನು ಸೋಚಿಗ್ಲ್ಯಾನಂತೆ ಸೆಳೆಯುತ್ತದೆ.

ಈ ಗ್ರಂಥದಲ್ಲಿ ನಾಲ್ಕು ನದೀ ನಾಟಕಗಳಿವೆ. ಅವುಗಳ ಹಿನ್ನರೂಪ ಕೇಳಿದರೇ ನಗುಬರುತ್ತದೆ. ಜಗ್ಗಾನುಬಂಧ, ಸೀರಿಯಲ್ ಸೀತಾಲಕ್ಷ್ಮಿ ಹಬ್ಬದುಡುಗೂರೆ, ಜುಗಾನಂದಸ್ವಾಮಿ ಇವೇ ಆ ನಾಲ್ಕು ನದೀ ನಾಟಕಗಳು.

ಜಗ್ಗಾನುಬಂಧದಲ್ಲಿ ಜಗ್ಗಾನುಬಂಧವಾದದ್ದು ಹೇಗೆ ಎನ್ನಪದನ್ನು ಮೊನಚು ಮೂತಿನ ಸಂಭಾಷಣೆಗಳಿಂದ ನಿರೂಪಿಸಲಾಗಿದೆ. ಎಂದೋ ದೂರವಾಗಿದ್ದ ಅಣ್ಣ ತಮ್ಮಂದಿರು ಕೇವಲ ಒಂದು ನಾಲಿಯಿಂದಾಗಿ ಮತ್ತೆ ಅವರ ಅನುಬಂಧವನ್ನು ಮುಂದುವರಿಸಿಕೊಂಡು ಹೋಗುವ ಕಲ್ಪನೆ ಅದ್ಭುತವಾದದ್ದು.


ಎರಡನೇ ನಾಟಕ ಇಂದಿನ ಜನಪ್ರಿಯವಸ್ತು. ಸೀರಿಯಲ್ ಹುಚ್ಚೆ ಅಂಟಿಸಿಕೊಂಡವರಿಗೆ ಅವರು ಮಾಡಬೇಕಾದ ಕೆಲಸದ ಮೇಲೆ ಗಮನ ಇರೋದೇ ಇಲ್ಲ. ಆಫಿಸಿನಿಂದ ಬಂದ ಗಂಡ ಬಂದು ಕಪ್ಪಾ ಕಾಫಿ ಕೊಡು ಎಂದು ಕೇಳುತ್ತಾನೆ. ಸೀತಾಲಕ್ಷ್ಮಿ ಕಾಫಿ ಕೊಟ್ಟಾ ಇಲ್ಲಾ ಎನ್ನೋದೇ ಈ ನಾಟಕದ ಕುಶಲೋಹಲದ ಅಂಶ.

ಮೂರನೇ ನಾಟಕ ಹಬ್ಬದುಡುಗೂರೆ. ಇಲ್ಲಿ ಗಂಡ ಹೆಂಡತಿಯರ ಜಗ್ಗಾನುಬಂಧ ಗಂಡ ಹೆಂಡತಿಗೆ ಹೊಡೆದು ಮಾತು ನಿಲಿಸಿದರೆ ಚಿಕಿತ್ಸೆಗೆಂದು ಬಂದ ಡಾಕ್ಟರಿಗೆ ಹೊಡೆದು ಅವರ ಮಾತು ನಿಲ್ಲುತ್ತದೆ.

ಕಡೆಗೆ ಹೆಂಡತಿಯೇ ಗಂಡವಿಗೆ ಹೊಡೆದು ಅವನ ಮಾತ್ರ ನಿಲ್ಲುತ್ತದೆ. ಒಂದು ಹೊಡೆತದಿಂದ ಯಾರ್ಥ ಮಾತ್ರ ನಿಲ್ಲುತ್ತದೆ ಎನ್ನುವುದೇ ಹಬ್ಬದುಗೋರೆಯ ಕುಶ್ಲಾಹಲಕಾರೀ ವಿಷಯ.

ಕಡೆಯದಾಗಿ ಜುಗ್ಗಾನಂದಸ್ವಾಮಿ. ನಾವು ಸಮಾಜದಲ್ಲಿ ನೋಡುವ ಜಗ್ಗರು ತಮ್ಮ ಜಗತ್ತನವನ್ನು ಹೇಗಾದರೂ ಮೇರಸುತ್ತಾರೆ. ಆದರೆ ಇಲ್ಲಿ ಜಗ್ಗಾನ ಜಗತ್ತನವನ್ನು ಮುರಿಯಲು ಯತ್ನಿಧಿದ ಸೇರಿತರು ಸೋಲುತ್ತಾರೆ. ಹೀಗಾಗಿ ಅವನಿಗೆ ಜುಗ್ಗಾನಂದಸ್ವಾಮಿ ಎನ್ನುವ ಹಣಪಟ್ಟಿ ಅಂಟಿಕೊಳ್ಳುತ್ತದೆ.

ಈ ಎಲ್ಲಾ ನಾಟಕಗಳಲ್ಲಾ ಹಾಸ್ಯ ಹೇರಳವಾಗಿದೆ. ಇವುಗಳನ್ನು ಒದುವುದು ಒಂದು ಮಜವಾದರೆ, ನಿಜವಾಗಿ ರಂಗಪ್ರಯೋಗಕ್ಕೆ ಇವುಗಳು ಹೇಳಿಮಾಡಿಸಿದೆ ಹಾಗಿವೆ. ನಮ್ಮ ಅನೇಕ ನಾಟಕ ತಂಡಗಳು ಈ ನಗನಾಟಕಗಳನ್ನು ರಂಗಪ್ರಯೋಗ ಮಾಡಲಿ ಎನ್ನುವುದೇ ನನ್ನ ಆಶಯ.



ಹಾಸ್ಯ ರತ್ನಗಳು

ಶೇಖರ್ : ಬೇಲೂರು ರಾಮಮೂರ್ತಿ

ಪ್ರಕಾಶಕರು : ಪ್ರಕಾಶ ಸಾಹಿತ್ಯ ಬೆಂಗಳೂರು

ಪುಟ 70 - ಬೆಲೆ ರೂ. 50/-

ಹಾಸ್ಯ ಸೂಚಿಸುವಂತೆ ಇದರಲ್ಲಿ ಹಾಸ್ಯ ರತ್ನಗಳ ಪರಿಚಯವಿದೆ. ಕನ್ನಡದ ಮಹಾನ್ ಹಾಸ್ಯಗಾರರಂದು ಗುರುತಿಸಲಬ್ಬಿದ್ದುವ ಶ್ರೀ ನಾ. ಕೆನ್ನ್ಯಾರಿ, ಕೈಲಾಸಂ, ರಾಶಿ, ಬಿಂಜಿ ಇವರುಗಳ ಕಿರು ಪರಿಚಯ ಇದರಲ್ಲಿದೆ. ಸುರಾನಾ ಕಾಲೇಜಿನಲ್ಲಿ ನಡೆಸಿದ ಕಮ್ಟಟದ ಪ್ರಾಣ ಪಾಠ ಇದಾಗಿದೆ. ನಿಜವಾಗಿ ಇಂದಿನ ವಿದ್ಯಾರ್ಥಿಗಳು ಕನ್ನಡದ ಸೋಗಿನ ಹಾಸ್ಯವನ್ನು ಅರಿಯುವುದು ಅವಶ್ಯಕವಾಗಿದೆ. ಹಾಸ್ಯ ಎಂದರೆ ಅದಕ್ಕೊಂಡು ಸಂಸಾರಪಿದೆ, ಅದಕ್ಕೊಂಡು ಮುದಪಿದೆ, ಅದಕ್ಕೊಂಡು ನೇರ್ಜತೆಯಿದೆ ಎನ್ನುವುದನ್ನು ತಮ್ಮ ಕೃತಿಗಳ ಮುಖಾಂತರ, ಮಾತಿನ ಮುಖಾಂತರ ಪ್ರತಿಪಾದಿಸಿದವರು ಈ ಹಾಸ್ಯ ರತ್ನಗಳು. ಇಂತಹ ಮಹಾನ್ ಲೇಖಕರ ಕುರಿತ ಪರಿಚಯ ಮಾಲೀಕೆಯ ಈ ಹೊತ್ತಿಗೆ ನಿಜವಾಗಿಯೂ ನಮ್ಮ ಇಂದಿನ ವಿದ್ಯಾರ್ಥಿಗಳಿಗೆ ಆತ್ಮಮೂಲವಾದುದು. ಒಟ್ಟೆನ್ನಲ್ಲಿ ವಿದ್ಯಾರ್ಥಿಗಳು ಈ ಪ್ರಸ್ತರವನ್ನು ಒದುವುದರ ಮುಖಾಂತರ ಈ ಹಾಸ್ಯ ರತ್ನಗಳ ಎಲ್ಲ ಕೃತಿಗಳನ್ನೂ ಒದಿ, ಅವುಗಳಿಂದ ಪ್ರಭಾವಿತರಾಗಿ, ಅವರುಗಳೂ ಸದಭಿರುಚಿಯ ಹಾಸ್ಯವನ್ನು ರಚಿಸುವಂತಾಗಲಿ ಎನ್ನುವುದೇ ಹಾರ್ಡ್.



ನಿವೃತ್ತಿ-ಪ್ರವೃತ್ತಿ

- ನಂನಾಗಾಜ್

ಎನ್ನೀ ನೀವೇನೋ ಸಂಪೂರ್ಣವಾಗಿ ರಿಟ್ಯೂರ್ ಆಗಿದ್ದೀರಾ ಆದರೆ ಕಾಲು ಕಾಲಿಗೆ ಸಿಗುತ್ತಾ ಹಿಂಸೆ ಮಾಡಬೇಡಿ.

ನಿಮ್ಮ ವಯಸ್ಸಿನವರೆಲ್ಲಾ ರಾಮ, ಕ್ಷಣ್ಣ ಅಂತ ದೇವರ ಮನೆಯಲ್ಲಿ ಪ್ರದಕ್ಷಿಣ ಹೊಡಿತಾ ಇದ್ದರೆ ನೀವು ಚಕ್ಕಲಿ, ಕೋಡುಬಳೆ ಅಂತ ಅಡುಗೆಮನೆಯಲ್ಲಿ ಪ್ರದಕ್ಷಿಣ ಹೊಡಿತಿರ್ತಿರೆ. ಇರೋ ಮೂರು ಮತ್ತೊಂದು ಮುರುಕು ಹಲ್ಲುಗಳಲ್ಲಿ ಆ ತರಹದ ಗಟ್ಟಿ ಮುರುಕುಗಳನ್ನು ಹೇಗ್ರೀ ಮುಕ್ತಿರಾ? ಎಂದು ಮುಸಿ ಮುಸಿ ನಕ್ಕಳು.

ಸಾಲದಕ್ಕೆ ಆಗಾಗ “ಸ್ವಲ್ಪ ಕಾಫಿ ಆಗೋದೇ” ಅಂತ ಪಲ್ಪಿ ಹಾಡ್ತಿರೆ. ನಿಮಗೆ ಹೊತ್ತು ಹೊತ್ತಿಗೆ ಹಾಗೂ ಹೊತ್ತಿಲ್ಲದ ಹೊತ್ತಲ್ಲಿ ಸರ್ವ ಮಾಡಿ ಮಾಡಿ ನಾನು ಸರ್ದಾರ (ಸರ್ವರಸ್?) ಸುಂದರಮ್ಮಾ ಆಗ್ನಿಧಿದ್ದಿನಿ. ಹಾಲುಗಳು, ಗಂಜಿಗಳು, ಜ್ಯೋಸ್‌ಗಳು, ತಿಂಡಿಗಳು, ಉಂಟಿಗಳು ಇವುಗಳ ನಡುವೆ ಸ್ವಾಕ್ಷರಗಳು, ಅಡಿ ಹೊಟ್ಟಿಗೆ ಹುರಿಟ್ಟು ಉಂಡಬಾಯಿಗೆ ಕುರುಕಲು ಅಂತ ಬಾಯಿಗೆ ಬಿಡುವೇ ಇಲ್ಲೇ ತಿನ್ನೋದು, ಕುಡಿಯೋದು ನಡೆಯುತ್ತೆ. ನಿಮ್ಮದು ಹೊಟ್ಟಿನೋ ಅಥವಾ ಹೋಲ್ಡ್‌ಲೋಂಟಿನಿ ಎಂದು ಗದರಿದಳು.

ನಿಮ್ಮ ಕಾಟದಿಂದ ತಪ್ಪಿಸಿಕೊಳ್ಳಲು ನಾನೇ ನಿಮಗೆ ಸೂಕ್ತವಾದ ಪ್ರವೃತ್ತಿಯನ್ನು ಸೂಚಿಸಬೇಕು.

ಹಾಳ್ಳಾ ಒಂದು ಮುಖ್ಯವಾದ ಅಂಶವನ್ನೇ ಮರೆತಿದ್ದೆ ನಮ್ಮನೆಯಲ್ಲಿ ದೇವರ ದೀಪಕ್ಕೆ ಎಣ್ಣೆ ತಪ್ಪಬಹುದು ಆದರೆ ನೀವು ಎಣ್ಣೆ ಮನ್ಯೋಜದಂತೂ ತಪ್ಪೊಲ್ಲಿ ನಮ್ಮನೆಯ ನಂದಾದೀಪ! ಅದರ ವಿಚ್ಯಾಗಾದರೂ ಯಾವುದಾದರೂ ಒಂದು ಪ್ರವೃತ್ತಿಯಲ್ಲಿ ತೊಡಗಿಸಿಕೊಳ್ಳಿ. ಹೇಳಿ ಕೇಳಿ ಗಂಡಸು ಒಂದು ಕಸುಳಿನೇ, ಶೈಲಾನೇ, ನಿಟ್ಟಿಂಗೇ, ಉಮ್ಮೊ ಗೋಡೆ ಮೇಲಿನ ಮೊಳೆಗೆ ಕುಕ್ಕರ್ ಗ್ಯಾಸ್ಕೆಟ್ ತಗಲಿಸಕ್ಕೇ ಒದ್ದಾಡಿರಾ ಇನ್ನು ಇವೆಲ್ಲ ಹೇಗೆ ಸಾಧ್ಯ?

ಆಳವಾದ ಅಧ್ಯಯನದ ನಂತರ ನನ್ನ ಸೂಕ್ತ ಬಾಡಿ ಹಾಗೂ ಮಿತಿ ಇಲ್ಲದ ಮಿತಿಗಳನ್ನು ಗಮನದಲ್ಲಿಟ್ಟುಕೊಂಡು ತಯಾರಾದ ಹಲವು ಯೋಜನೆಗಳ ತುಂಡುಪಟ್ಟಿ ಸಾಧಕ, ಭಾದಕಗಳ ಪರಿಶೀಲನೆಗಂದು ಸಿದ್ಧವಾಯಿತು.

- ಟ್ರೌಫ್ನಾ - ಸದ್ಯ ನೀವು ಕಲಿತ ಕಲ್ಯಾಣ ವಿದ್ಯೆಗಳನ್ನು ಕಲಿತುಕೊಳ್ಳಲು ಯಾವ ತಂದೆ ತಾಯಿಯರು ತಾನೇ ತಮ್ಮ ಮಕ್ಕಳನ್ನು ಕ್ಷಮಿಸುತ್ತಾರೆ. ಬಿಡಿ ಬಿಡಿ.
- ಗಂಧದ ಕಡ್ಡಿ - ಅಯ್ಯೋ ನನ್ನ ಬುದ್ಧಿಗೇನು ಮಂಕು ಬಡೆದಿದೆಯೋ ಎಲ್ಲ ಸಹಾಯ ದೋಷ ಪೂರಕೆ ನೋಡಿದರೆ ಸಿನ್ನಾಕ್ರಿಯೋ ಮಾಡ್ತಿರಾ. ಉಮ್ಮೊ

ಯೋಜನೆಗಳ
ವಿಫಲತೆಯಿಂದ
ಅವಳಿಗೆ
ನಿರಾಸೆಯಾದರೂ
ನನಗೆ ಖಚಿ!

- ಬಿಡಿ ಹೂವು ಕಟ್ಟುಪುದು - ದೇವರೇ, ದೇವರೇ ನಿಮ್ಮ ಪೈಚಾಮ ಲಾಡಿ ಹೊರಗೆ ಬಂದಾಗ್ಲೆಲ್ಲಾ ನಾನೇ ವಾಪಸ್ಸು ಹಾಕಬೇಕು. ಇನ್ನು ಸಣ್ಣದಾರದಲ್ಲಿ ನೀವು ಹೂವು ಕಟ್ಟೋದೆಲ್ಲಂತೂ?
 - ಪಾಟ್ ಪೈಂಟಿಂಗ್ - ಪಾಪ ಸಮಾರಂಭಗಳಿಗೆ ಹೊರಡುವ ಮುನ್ನ ಅಪ್ಪಿ ತಪ್ಪಿ ಮುಖಕ್ಕೆ ಪೌದರ್ ಹಚ್ಚೋಂಡೆ ಒಳ್ಳೆ ಜೀಬ್ರಾ ಕ್ರಾಸಿಂಗ್ ತರಹ ಇರುತ್ತೇ ನಿಮ್ಮ ಮುಖ, ಬಿಲ್ ಕುಲ್ ಉಹ್ಲೆಗ್
- ಹೀಗೆ ಮುಂದುವರೆದು ಕೊನೆಗೆ ಮೂರು ಯೋಜನೆಗಳ ಮಾದರಿ ವಸ್ತುಗಳನ್ನು ಅವಳ ಇನ್ನಪ್ರಕ್ಷೇಣಾಗೆ ನೀಡಿದಾಗ ಅವಳ ಪ್ರತಿಕ್ರಿಯೆ ಹೀಗಿತ್ತು:
- ಮುತ್ತುಗಡಲೆಗಳಿಂದ ಉಟಡದ ಎಲೆ - ಅಯ್ಯೋ ರಾಮ ಉಟಡಲೆ ಎಂದರೆ ಗುಂಡಿಗಿರಬೇಕಲ್ಲವೇ? ಕೆಲವು ಆಸ್ಯೇಲಿಯಾ, ಅಪ್ಪಿಕಾ ಭೂಪಟಗಳ ಹಾಗಿದ್ದರೆ ಮತ್ತೆ ಕೆಲವು ಅಬ್ಜ್ಯಾಕ್ಷ್ಯೂಫ್ ಆಟ್‌ ತರಹ ಇದೆ. ಸಾಲದ್ದಕ್ಕೆ ಮಧ್ಯೆ ಓಟೆಗಳು ಬೇರೆ ಜರಡಿಯ ತರಹ. ಫೇಲು.
 - ಹೊಬತ್ತಿ, ಕಡ್ಡಿ ಬತ್ತಿ - ಏನ್ನೀ ಹೂ ಬತ್ತಿ ಒಳ್ಳೆ ಗಣೇಶನಿಗೆ ಮಾಡುವ ಕೊಳಕಟ್ಟಿ ಹಾಗಿದೆ? ಸೊಂಡಲಲ್ಲಿ ಇಡೋದಕ್ಕಾಗೋದಲ್ಲಿ ಸೌಟಲ್ಲಿ ಇಡಬಹುದೇನೋ? ಇನ್ನು ಕಡ್ಡಿಬತ್ತಿ ಯಾಕ್ಕೋ ಸೆಟೆದುಕೊಂಡಿದೆ? ರಿಗೋರ್ ಮಾಟ್‌ಸ್ ಬಂದ ಹಾಗೆ? ಬಿಟ್ಟಾಕ್.
 - ಪೇವರ್ ಕವರ್ (ಬೈಷಧಿ ಅಂಗಡಿಗಳಿಗೆ) - ಆಹಾ ಕೆಲವು ಕವರ್‌ನ ಎರಡೇ ಕಡೆ ಅಂಟಿದೀರಾ. ಮಾತ್ರೆಗಳೆಲ್ಲಾ ಅಂಗಡಿಯಲ್ಲೋ ಅಥವಾ ರಸ್ತೆಯಲ್ಲೋ ಬಿದ್ದೋಗ್ತ್ವ! ಮತ್ತೆ ಕೆಲವು ನಾಲ್ಕು ಕಡೇನೂ ಅಂಟಿಸಿಟ್ಟಿದ್ದೀರಾ ಬೈಷಧಿ ಹಾಕೋದು ಹ್ಯಾಗೇರೀ? ಉಮ್ಮೆ ಸುತಾರಾಂ ಆಗೋಲ್ಲು.

ಸರಿ, ಯೋಜನೆಗಳ ವಿಘಳತೆಯಿಂದ ಆದ ನಿರಾಸೆಯನ್ನು ಕೊಡವಿ ನಡೆಳು, ಅಡುಗೆ ಮನೆಯ ಕಡಗೆ. ಬೀಸುವ ದೊಣ್ಣೆ ತಪ್ಪಿಸಿಕೊಂಡ ಖುಷಿಯಲ್ಲಿ ಹಿಂಬಾಲಿಸಿದೆ ಅವಳನ್ನು ಹಳೆಯ ಹಂಬಲದಲ್ಲಿ.



ಪದಬಿಂಧುದ ಉತ್ತರ

ಎಡಗಿಂದ ಬಿಲಕ್ಕೆ

1. ರಣಪ 5. ಕಟ್ಟಿತ 7. ಹತ್ತುಲ 8. ಹೊನ್‌ಜಿಂಪನ 10. ಕಿಟಕಿ
11. ಹರಾಮು 13. ಇವಾನ್

ಮೇಂಱಂದ ತೆಳಕ್ಕೆ

1. ಗಡಿಯಾರ 2. ಪದಕ 3. ಹಮಾಲ 4. ತಪರಾಕು 6. ತಲೆಬರಕ
8. ಹೊಣ್ಣೆಕಿಜ್ಜ್ 9. ಯಜಮಾನ 10. ಕಿವುಡ 12. ಮತಿ

ನೀತಿ ಪಾಠ

- ಸಂಪಟುರು ವಿಶ್ವಾಧ್ರ್

ಭಾರತ ದೇಶದ ಸಾಮಾನ್ಯ ನಾಗರಿಕರ ಆರೋಗ್ಯ ಸ್ಥಿತಿ ಕೆಳಮಟ್ಟಕ್ಕೆ ಕುಸಿದಿದೆ ಎನ್ನುವ ವರದಿ ಪದೇ ಪದೇ ಕೇಂದ್ರ ಆರೋಗ್ಯ ಮಂತ್ರಿಗಳನ್ನು ತಲುಪಿತು. ಎಲ್ಲಾ ರಾಜ್ಯಗಳ ಆರೋಗ್ಯ ಮಂತ್ರಿಗಳನ್ನು ಕರೆದು, “ಎನಾದರೂ ಸೊಕ್ತವಾದದ್ದನ್ನು ಮಾಡಿ” ಅಂತ ಸೂಚಿಸಿದರು.

ನಮ್ಮ ರಾಜ್ಯದ ಆರೋಗ್ಯ ಮಂತ್ರಿಗಳು, ಹಿರಿಯ ವೈದ್ಯರು, ಮನೋವಿಜ್ಞಾನಿಗಳನ್ನು ಕರೆಸಿ, “ಎನಾದರೂ ಸರಿಯಾದದ್ದನ್ನು ಮಾಡಿ” ಅಂತ ಸೂಚಿಸಿದರು.

“ಆರೋಗ್ಯ ಸ್ಥಿತಿ ಸರಿಯಿಲ್ಲದಿರುವುದರಿಂದಲೇ, ಪ್ರಜಾಗಳು ಚೆಕ್ಕು ವಯಸ್ಸುಗಳಲ್ಲೇ ಸಾಯುತ್ತಿದ್ದಾರೆ. ಅವರಿಗೆ ಅನುಭವೀ ವೈದ್ಯರಿಂದ ಮನದಟ್ಟಗುವಂತೆ, ಕಣ್ಣಿಗೆ ಕಾಣುವಂತೆ ವಿವರಿಸಬೇಕು” ಎಂದು ಹಿರಿಯ ಮತ್ತು ನಿವೃತ್ತ ಡಾಕ್ಟರ್‌ಗಳು ಸೂಚಿಸಿದರು. ಆರೋಗ್ಯ ಮಂತ್ರಿಗಳು, “ಹಾಗೇ ಮಾಡಿ, ಹಣವನ್ನು ಅಬಕಾರಿ ಇಲಾಖೆಯಿಂದ ಕೊಡಿಸುತ್ತೇನೆ” ಎಂದರು.

ನುರಿತ ವೈದ್ಯರಲ್ಲಾ ಒಮ್ಮತದಿಂದ ಮೊದಲನೆಯ ಕಾರ್ಯಕ್ರಮವನ್ನು ರಾಜಧಾನಿಯ ಹತ್ತಿರವೇ ಇದ್ದ ಭಂಗಿಪುರದಲ್ಲಿ ನಡೆಸಲು ನಿರ್ಧರಿಸಿದರು. ಈ ಕಾರ್ಯಕ್ರಮದ ನೇತ್ಯತ್ವವನ್ನು ಡಾ. ಧನ್ನಾಯ್ತಿದಾಸ್‌ರಿಗೆ ವಹಿಸಲಾಯಿತು.

ಡಾ. ಧನ್ನಾಯ್ತಿದಾಸರು ಸರ್ಕಾರಿ ಸೇವೆಯಲ್ಲಿದ್ದಾಗ್ ಗ್ರಾಮೀಣ ಪ್ರದೇಶದ ಜನರೂಂದಿಗೆ ಸಲೈಷಾಗಿ ಬರೆತು, ತಮ್ಮ ಕಳಕಳಿಯನ್ನು ಪ್ರದರ್ಶಿಸಿದ್ದರು. ಅವರು ತಮ್ಮ ಅನುಭವದಿಂದ, ಸಭೆಗೆ ಬಂದವರಿಗೆಲ್ಲಾ ಕೆಲವು ಉದುಗೋರೆ ಕೊಡಿತ್ತೇವೀಂತ ಮೊದಲೇ ತಿಳಿಯಪಡಿಸಿದರು.

ನಿಗದಿಯಾದ ದಿನ ಭಂಗಿಪುರದ ಸಂತಕೆಟ್ಟಿಯ ಹಿಂದೆ ಒಂದು ಕಟ್ಟಿ ಶ್ರಂಗಾರ ಮಾಡಿದರು. ಮೃಕ್ತಾಪೋನು, ಚಿತ್ರಗಳನ್ನು ತೋರಿಸುವ ಪ್ರೋಜೆಕ್ಟ್‌ರ್‌, ತೊಗು ಹಾಕುವಂತಹ ಚಿತ್ರಪಟಗಳು, ‘ಆರೋಗ್ಯ ಭಾಗ್ಯ’ ಎಂದು ಕಿರಲುತ್ತಿದ್ದ ಹಾಡು, ಧ್ವನಿವರ್ಧಕ ಮುಂತಾದವೆಲ್ಲಾ ಸಿದ್ಧವಾದವು.

ಜನರನ್ನು ಸೇರಿಸಲು ಬಟ್ಟಿಕೊಂಡಿದ್ದ ಕೆಲವರು ಯುವ ನಾಯಕರ ಕ್ರೇಗೆ ಸ್ವಲ್ಪ ಹಣ ಸಿಕ್ಕಿದ್ದರಿಂದ ತಾವು ಕುಡಿದು, ಕೆಲವು ಬಾಟಲಿಗಳನ್ನೂ ಸಭೆಗೂ ತಂದಿದ್ದರು. ಧನ್ನಾಯ್ತಿದಾಸರ ಸುತ್ತಮುತ್ತ ಈ ವಾಸನೆ ‘ಫೋರ್’ ಅಂತ ಹರಡಿತ್ತು. ಇದು ಸಾಲದೂರತ ಬೀಡಿ ಸಿಗರೇಟ್‌ನ ಹೊಗೆಯೂ ಸೇರಿಕೊಂಡಿತ್ತು. ಸಭೆ ಆರಂಭವಾಯಿತು. ಮಹಾಜನಗಳೆಲ್ಲಾ ಅಲ್ಲಿಗೆ ಯಾಕೆ ಬಂದಿದ್ದಾರೆ ಅಂತ ಯುವ ನಾಯಕರು ನೆನಪಿಸಿದರು.

ಬಾಯಿ ಮಾತಿಗಿಂತ ಕಣ್ಣಿಗೆ ಕಾಣಿಸುವಂಭದ್ದೇ ಸರಿ ಅಂತ ತಿಳಿದು ಕೊಂಡಿದ್ದ ಡಾಕ್ಟರ್ ಪರದೆಯ ಮೇಲೆ ಒಂದೊಂದೇ ದೃಶ್ಯವನ್ನು ತೋರಿಸುತ್ತಾ ಮದ್ದೆ ಮದ್ದೆ ಮಾತನಾಡುತ್ತಿದ್ದರು.

ಸಮುದ್ರ ತೀರದ ಬೆಸ್ಟ್‌ಸೊಬ್ಬಸನ್ನು ತೋರಿಸಿ, “ಇವನು ತನ್ನ ಆರೋಗ್ಯವನ್ನು ಎಪ್ಪು ಬೆನ್ನಾಗಿ ಕಾಪಾಡಿಕೊಂಡಿದ್ದಾನೆ ಗೊತ್ತಾ? ಒಂದು ಬೀಡಿಯಲ್ಲಿ ಒಂದು ಸಿಗರೇಟ್‌ಲ್ಲಿ ಮೀನು ಅಥವಾ ತರಕಾರಿ ತಿನ್ನಾನೆ. ನೀರು ಕುಡಿ ಮಲಗ್ನಾನೆ” ಅಂದರು.

ದೊಡ್ಡ ಹೋಟೆಲಿನ ಮುಂದೆ ಇರುವ ಶ್ರೀಮಂತ ಧಾರ್ಡಿಯರ ಚಿತ್ರವನ್ನು ತೋರಿಸಿ, “ಇವರು ಸಿಕ್ಕಿ ಸಿಕ್ಕಿದನ್ನು ತಿಂದು ತೇಗ್ನಾರೆ, ದೊಡ್ಡ ಚಾಕಲೇಟು, ಐಸ್‌ಕ್ರೀಂಗಳು, ಬೆಣ್ಣೆ ತುಪ್ಪ ಗಿಣ್ಣಾಗಳ ಜೊತೆಗೆ ಮಾಂಸ ತಿನ್ನಾರೆ. ಇದರಿಂದ ಏನು ಗೊತ್ತಾಗ್ತೆ ನಮಗೆ?” ಅಂದು ಡಾಕ್ಕು.

ಮುಂದಿನ ಸಾಲಿನಲ್ಲಿ ಕುಳಿತ್ತಿದ್ದ ದೇಶಭಕ್ತರು, ಪರದೆಯ ಮೇಲಿದ್ದ ತಿಂಡಿ ನಿನಸುಗಳನ್ನು ಬಿಟ್ಟು ಕೆಣ್ಣು ಬಿಟ್ಟು ಹಾಗೆ, ಬಾಯಿ ತೆರೆದುಕೊಂಡು ನೋಡುತ್ತಿದ್ದರೇ ಹೊರತು, ಒಂದೇ ಒಂದು ಪದವನ್ನು ಆಡಲಿಲ್ಲ.

ಧನ್ನಂತ್ರಿದಾಸರೇ ಹೇಳಿದರು. “ಸಿಕ್ಕಾ ಪಟ್ಟೆಸಿಹಿ ತಿಂದರೆ ಆರೋಗ್ಯ ಹಾಳಾಗಿ, ಹೀಗಾಗ್ನಾರೆ.”

ಧೂಮಪಾನದಿಂದ ಆಗುವ ದುಷ್ಪರಿಣಾಮವನ್ನು ವಿವರಿಸಲು, ಒಂದು ದೊಡ್ಡ ಗಾಜಿನ ಜಾಡಿಯನ್ನು ತೋರಿಸಿದರು. ಆ ಜಾಡಿಯಲ್ಲಿ ಫಾರ್ಮಾರ್ಟ್ ಡಿ ಹೈಡ್ ಎನ್ನುವ ದ್ರವಣದಲ್ಲಿ ಕೆಡದಂತಹ ಸ್ಥಿತಿಯಲ್ಲಿದ್ದ ಉದಾ: ಬಣ್ಣಾದ (ಕೆಂಪು ಕೆಂಪಾದ) ಶ್ವಾಸಕೋಶಗಳನ್ನು ಇರಿಸಿದ್ದರು.

“ಇದು ಬೀಡಿ ಸಿಗರೇಟು, ಚೆಟ್ಟು ಹೊಗಸೊಷ್ಟು ಮುಂತಾದವು ಇಲ್ಲದ ಆರೋಗ್ಯವಂತನ ಶ್ವಾಸಕೋಶಗಳು.”

ನಂತರ ಇನ್ನೊಂದು ಜಾಡಿಯನ್ನು ತೋರಿಸುತ್ತಾ ಹೇಳಿದರು, “ಇದು ಬೀಡಿ ಸಿಗರೇಟು ಸೇದುವವನ ಶ್ವಾಸಕೋಶ. ಬಣ್ಣಾ ಕವ್ವಾಗಿದೆ. ಗಾತ್ರ ಚೆಕ್ಕಿದಾಗಿದೆ. ಟಾರು ಅಂಟಿಕೊಂಡಿದೆ. ಕ್ಯಾನ್ಸರ್ ರೋಗ ತಗಲಿದೆ ಇದಕ್ಕೆ. ಈ ಶ್ವಾಸಕೋಶ ಇದವನು ಮುವ್ವತ್ತೆ ದು ವರ್ಷಕ್ಕೆ ಸತ್ತು ಹೋದ... ಇದರಿಂದ ನಿಮಗೆಲ್ಲಾ ಏನು ಗೊತ್ತಾಗ್ತೆ?!”

ಮಹಾಜನರು ಪೆದ್ದಪೆದ್ದಾಗಿ ಮುಖ ಮುಖ ನೋಡಿಕೊಂಡರು. ಯಾರೂ ತುಟಿ ಬಿಚ್ಚಲಿಲ್ಲ, ಆದರೂ ಒಂದು ರೀತಿಯ ವಾಸನೆ ಅಲ್ಲೆಲ್ಲ ಹರಡಿತ್ತು.

ಮತ್ತೆ ಧನ್ನಂತರಿದಾಸರೇ ಹೇಳಿದರು, “ಬೀಡಿ ಸಿಗರೇಟು ಸೇದಿದರೆ ಆಯಸ್ಸು ಕಡಿಮೆ ಆಗ್ತೆ” ನಂತರ ಡಾಕ್ಕು ಕುಡಿತದ ಕೆಡುಕುಗಳನ್ನು ವಿವರಿಸೋದಕ್ಕೆ ಒಂದು ಪ್ರಯೋಗ ಮಾಡಿ ತೋರಿಸಿದರು.

ದೊಡ್ಡ ಗಾಜಿನ ಲೋಟವನ್ನು ತೆಗೆದುಕೊಂಡರು. ಅದರ ಮುಖ್ಯಾಲು ಭಾಗಕ್ಕೆ ಬಾಟಲಿಯಲ್ಲಿದ್ದ ವಿಸ್ತೃಯನ್ನು ಸುರಿದರು. ಮಹಾಜನರು ನಾಲಿಗೆ ಚಪ್ಪರಿಸುತ್ತೆ ಅದನ್ನೇ ನೋಡುತ್ತಿದ್ದರು. ಅಮೇಲೆ ಡಾಕ್ಕು ಇನ್ನೊಂದು ಚಿಕ್ಕ ದೆಬ್ಬಿಯಲ್ಲಿದ್ದ ಬದುಕಿದ್ದ ಎರೆಹಳ್ಳಿ (ಮುಣ್ಣಪುಳು)ವನ್ನು ವಿಸ್ತೃಯಿಂಳಿಸಿ ಹಾಕಿದರು. ಅದು ಸ್ವಲ್ಪಹೊತ್ತು ಒದ್ದಾಡಿ ನಂತರ ಕೆಳಭಾಗಕ್ಕೆ ಹೋಗಿ ಸುಮೃಷಾಯಿತು.

ಈ ದೊಡ್ಡ ಗಾಜಿನ ಲೋಟವನ್ನು ಎಲ್ಲರಿಗೂ ತೋರಿಸ್ತಾ, ದಪ್ಪ ಘ್ರಾನಿಯಲ್ಲಿ ಕೇಳಿದರು, “ಹೇಳ್ತಾಪ್ಪಾ ಹೇಳ್ತಾಮ್ಮಾ, ಇದರಿಂದ ನಾವು ಏನು ತಿಳಿದುಕೊಳ್ಳಬೇಕು?”

“.....”

ಒಂದೇ ಒಂದು ವಾಕ್ಯದ ಉತ್ತರ ಸ್ವಾಷಾಗಿ ಹಿಂದಿನ ಸಾಲಿನಿಂದ ಕೇಳಿಬಂತು. “ವಿಸ್ತೃ ಕುಡಿಯುವವರಿಗೆ, ಯಾವ ಹುಳುವೂ ಏನೂ ಮಾಡುವುದಿಲ್ಲ”



ಯಾರು ಚೆಪ್ಪಲಿ ಕಳ್ಳು?

- ಡಾ. ಡಿ.ವಿ. ಗುರುಪ್ರಸಾದ್

35 ವರ್ಷಗಳ ಕಾಲ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ನಾನು ಜೀವನದಲ್ಲಿ ಒಂದು ಬಾರಿಯೂ ಕಳ್ಳುತನಕ್ಕೆ ತುತ್ತಾಗಿರಲಿಲ್ಲ. ಯಾವ ಹಿಂದಿನ ಕೂಡಾ ನನ್ನ ಜೀಬಿಗೆ ಕೈ ಹಾಕುವ ದ್ವೇಯ ಮಾಡಿರಲಿಲ್ಲ. ಹೀಗಾಗಿ ಬೇರೆಯವರಂತೆ ವಸ್ತುಗಳನ್ನು ಜೋವಾನವಾಗಿ ಇಟ್ಟುಕೊಳ್ಳುವ ಅಭ್ಯಾಸ ಇಲ್ಲದಿರುವುದು ನನ್ನ ಜಾಯಮಾನವಾಗಿಬಿಟ್ಟದೆ.

ಇಲಾಖೆಯಿಂದ ನಿವೃತ್ತಿ ಹೊಂದಿದ ಬಳಿಕ ಕಾಲಕ್ಕೆಯಲ್ಲು ಯಾರು ಯಾವ ಸಮಾರಂಭಕ್ಕೆ ಕರೆದರೂ ಯಾವುದೇ ಸಂಕೋಚನಿಲ್ಲದೆ ಹೊರಡುತ್ತೇನೆ. ಮೊನ್ನೆ ನಮ್ಮ ಸೋದರತ್ತೆ ಮಗ ರವಿ ತನ್ನ ಹೊಸ ಮನೆಯ ಗೃಹಪ್ರವೇಶಕ್ಕೆ ಆಹ್ವಾನವಿತ್ತ. ಮನಕ್ಕಿರುವುದು ಮೈಸೂರಿನಲ್ಲಿ ಬೆಳಗ್ಗೆ 5 ಗಂಟೆಗೆ ಬೆಂಗಳೂರು ಬಿಟ್ಟು ಮೈಸೂರು ತಲುಪಿ, ಆಟೋರಿಕ್ಷಾವೋಂದನ್ನು ಮಾಡಿಕೊಂಡು ಉರ ಹೊರಗಿನ ಬಡಾವಣೆಯೊಂದರಲ್ಲಿ ಕಟ್ಟುಗಿದ್ದ ಹೊಸ ಮನೆಯನ್ನು ಎರಡು ಗಂಟೆಗಳ ಮುದುಕಾಟದ ನಂತರ ಪತ್ತೆ ಮಾಡಿದೆ.

ಮನೆಯ ಮುಂದಿನ ಕಚ್ಚಾರ್ಸೆಯಲ್ಲಿ ವಿಶಾಲವಾದ ಶಾಮಿಯಾನಾ ಹಾಕಲಾಗಿತ್ತು. ಶಾಮಿಯಾನದ ಒಂದು ಭಾಗದಲ್ಲಿ ಅತಿಥಿಗಳ ಉಟ ಉಪಾಹಾರಕ್ಕಾಗಿ ಟೇಬಲ್ ಕುಚೆಗಳನ್ನು ಹಾಕಲಾಗಿತ್ತು. “ಬನ್ನಿ ಬನ್ನಿ ಸುಧಾರಿಸಿಕೊಳ್ಳು” ಎಂದು ಒಂದು ಲೋಟು ನಿಂಬಹಣ್ಣು ತರಬತ್ತು ನೀಡಿದ ರವಿ. “ಮನೆಯನ್ನು ನೋಡುವಿರಂತೆ ಬನ್ನಿ” ಎಂದ. ನಾನು ಕಾಲಲ್ಲಿದ್ದ ಹೊಸ ಸ್ವಾಂಡಲ್‌ಗಳನ್ನು ಕಳೆಚೆ, ಮನೆಯ ಹಾಲ್‌ನಲ್ಲಿ ಸ್ತೇನಾರಾಯಣ ಪೂಜೆ ಕಾಗ ತಾನೆ ಮುಗಿದಿದೆ. ಮೊದಲಿಗೆ ತೀರ್ಥ ಪ್ರಸಾದ ಸ್ವಿಳರಿಸಿ ಆನಂತರ ಮನೆ ನೋಡುವಿರಂತೆ” ಎಂದ ರವಿ. ಕೇವಲ ಎರಡೇ ದಿನಗಳ ಹಿಂದೆ ನಾನು ಸಾವಿರದ್ದೇನೂರು ರೂಪಾಯಿ ಕೊಟ್ಟು ಇಟಲಿ ದೇಶದಲ್ಲಿ ತಯಾರಿಸಿದ್ದ ಸ್ವಾಂಡಲ್‌ಗಳನ್ನು ಖರಿದಿಸಿದ್ದೆ. ಅವನ್ನು ಹೊರಗಡೆ ಬಿಟ್ಟು ಬಿಟ್ಟೆ ಯಾರಾದರೂ ಕದ್ದು ಬಿಡಬಹುದು ಎಂದು ನನ್ನಲ್ಲಿ ಭಯವಿತ್ತು. ಪಾದರಕ್ಷೆ ಬಿಡಲು ನನ್ನ ಹಿಂಜಿತ ಕಂಡ ರವಿ “ಪರವಾಗಿಲ್ಲ ಕಂಹೋ ಗೃಹಪ್ರವೇಶಕ್ಕೆ ನಾವು ಆಹ್ವಾನಿಸಿರುವುದು ಕೇವಲ 100 ಜನರನ್ನು ಮಾತ್ರ. ಎಲ್ಲರೂ ನಮ್ಮ ಪರಿಚಯರೇ ಆಧವಾ ಸಂಬಂಧಿಕರೇ ಆಗಿದ್ದಾರೆ. ನಮ್ಮ ಮನೆ ಉರ ಹೊರಗೆ ಇದೆ. ಇಲ್ಲಿ ಪಾದರಕ್ಷೆ ಕಳ್ಳರ ಭಯವಿಲ್ಲ, ನಿಭರ್ಯಾಯವಾಗಿ ನಿನ್ನ ಹೊಸ ಸ್ವಾಂಡಲ್‌ಗಳನ್ನು ಮೂಲೆಯಲ್ಲಿ ಕಳೆಚಿಡು” ಎಂದ.

ನಾನು ಜೋವಾನವಾಗಿ ಯಾರಿಗೂ ಸುಲಭವಾಗಿ ಕಾಣದಂತಹ ಸ್ಥಳದಲ್ಲಿ ನನ್ನ ಸ್ವಾಂಡಲ್‌ಗಳನ್ನು ಇಟ್ಟು ಮನೆಯ ಬಳಗೆ ಹೊಗಿ ಸ್ತೇನಾರಾಯಣ ಪ್ರಸಾದ ಸ್ವಿಳರಿಸಿ, ಅಲ್ಲೇ ಒಳಗಡೆ ಪೇಪರ್ ಬದುತ್ತಾ ಕುಳಿತೆ. ಮಧ್ಯಾಹ್ನ ಹನ್ನೆರಡೂವರೆ ಸುಮಾರಿಗೆ ಉಟಕ್ಕೆ ಎಬ್ಬಿಸಿದರು. “ಇಲ್ಲಿ ಹೊರಗಡೆ ಶಾಮಿಯಾನದಲ್ಲಿ ಉಟಕ್ಕೆ ಏರ್ ಡಿಸಲಾಗಿದೆ” ಎಂದ ರವಿ.

“ನಾನು ಹೊದರೇ ನೋಡಿದ್ದೇನೆ” ಎಂದು ಹೇಳಿ ಮನೆಯಿಂದ ಹೊರಗೆ ಬಂದು ನನ್ನ ಪಾದರಕ್ಷೆ ಹಾಕಿಕೊಳ್ಳಲು ಅವನ್ನು ಬಿಟ್ಟು ಜಾಗತ್ತೆ ಬಂದೆ. ಎದೆ ದಸ್ತಕ್ಕೆಂದಿತು, ಕಾರಣ ನನ್ನ ಪಾದರಕ್ಷೆಗಳು ಮಾಯವಾಗಿದ್ದವು.

ತಿಳಿದು ತಿಳಿದೂ ಪಾದರಕ್ಷೆಗಳನ್ನು ಕೆಳೆದುಕೊಂಡೆನಲ್ಲಾ ಎಂಬ ಬೇಜಾರು ಒಂದಡೆಯಾದರೆ, ಸಾವಿರದ್ದೆನೂರು ರೂಪಾಯಿ ನಷ್ಟಫಾದ ದುಃಖ ಇನ್ನೊಂದು ಕಡೆ ಮೂಡಿತು. ಅಷ್ಟರಲ್ಲಿ ಯಾರೋ ಒಬ್ಬರು ಬಂದು “ಏನ್ ಸಾರ್ ಏನನ್ನು ಹುಡುಕುತ್ತಿದ್ದಿರ್” ಎಂದರು. ಉತ್ತರಿಸಿದೆ. “ಇಲ್ಲೇ ಎಲ್ಲೋ ಇರುತ್ತದೆ ಹುಡುಕಿ” ಎಂದರು. ಭಾಗಿಲಿನ ಮುಂದಿದ್ದ ಪಾದರಕ್ಷೆಗಳ ರಾತ್ಯಿಯನ್ನು ಜೋಪಾನವಾಗಿ ಹುಡುಕಿದೆ. ನನ್ನ ಪಾದರಕ್ಷೆ ಜೋಡಿ ಎಲ್ಲಿಯೂ ಕಾಣಲಿಲ್ಲ. ಅಷ್ಟರಲ್ಲಿ ಇನ್ನಾರೋ ಬಂದು “ಎನ್ ಸಾರ್ ಹಿರಿಯ ಪೋಲಿಸ್ ಅಥಿಕಾರಿಯಾಗಿದ್ದವರು ನೀವು, ಕಳ್ಳರು ಹುಡುಕಿ ಹುಡುಕಿ ನಿಮ್ಮ ಮೆಟ್ಟುಗಳನ್ನೇ ಹೊಡೆದು ಬಿಟ್ಟರಲ್ಲಾ” ಎಂದರು. ಅವರ ಮಾತುಗಳಿಂದ ನನಗೆ ಮೆಟ್ಟಿನಲ್ಲಿ ಹೊಡೆಸಿಕೊಂಡ ಹಾಗಾಯಿತು. ಮುಖಿ ಸಿಂಡಿರಿಸಿಕೊಂಡು ಸುಮ್ಮಾಡೆ.

ಅಷ್ಟರಲ್ಲಾಗಲೇ ಒಂದು ಗುಂಪು ಭೋಜನಕ್ಕೆ ಕುಳಿತಿತ್ತು. ರವಿ ಬಂದು “ಯಾಕೆ ಗುರು ಉಟಕ್ಕೆ ಕುಳಿತಿಲ್ಲವಾ” ಎಂದ. “ಉಟಕ್ಕೆ ಹೋಗಬೇಕಾದರೆ ಮಣಿನ ರಸ್ತೆಯಲ್ಲಿ ಬರಿಗಾಲಿನಲ್ಲಿ ನಡೆದುಕೊಂಡು ಹೋಗಬೇಕು” ಎಂದೆ. ಪ್ರಶ್ನಾರ್ಥಕವಾಗಿ ನನ್ನ ಮುಖಿ ನೋಡಿದ. ನನ್ನ ಪಾದರಕ್ಷೆ ಕೆಳೆದ ಬಗ್ಗೆ ಹೇಳಿದೆ. ಅವುಗಳು ಇಂಪೋರ್ಚೆಡ್ ಸ್ಯಾಂಡಲ್‌ಗಳಿಂದು ಹೇಳಲು ಮರೆಯಲಿಲ್ಲ. “ನಿಮ್ಮ ಮನಗೆ ಬರುವವರು ಯಾರೂ ಕೆಳ್ಳರಲ್ಲ. ಸದ್ಯಕ್ಕೆ ನನ್ನ ಪಾದರಕ್ಷೆ ಧರಿಸು. ನೀನು ಹೇಗಿದ್ದರೂ ಪೋಲಿಸ್ ಇಲಾಖೆಯಲ್ಲಿ ಇದ್ದವನು, ಯಾರಾದರೂ ಮರೆತು ನಿನ್ನ ಪಾದರಕ್ಷೆಗಳನ್ನು ಧರಿಸಿರಬಹುದು ಬಾ ಇಬ್ಬರೂ ಹುಡುಕೋಣಾ” ಎಂದ.

“ನೋಡು ರವಿ ನನ್ನದು ಇಂಪೋರ್ಚೆಡ್ ಸ್ಯಾಂಡಲ್‌ಗಳು. ಯಾರಾದರೂ ತಮ್ಮದೆಂದು ಅವನ್ನು ಧರಿಸಬೇಕಾದರೆ ಅವರ ಪಾದರಕ್ಷೆಗಳೂ ಅದೇ ಮಾದರಿಯಲ್ಲಿ ಇರಬೇಕು. ಆದರೆ ಆ ರೀತಿಯ ಪಾದರಕ್ಷೆ ಇಲ್ಲಿ ಯಾವುದೂ ಇಲ್ಲವಲ್ಲ” ಎಂದೆ. “ಷೆಲ್‌ಆರ್ಕ್ ಹೋಮ್ಸ್ ಪಾಯಿಂಟ್ ಹಾಕಿದೆ ನೀನು, ನನ್ನ ಹಿಂದೆ ಬಾ, ಉಟಕ್ಕೆ ಕುಳಿತವರನ್ನು ನಾನು ಉಪಕರಿಸುತ್ತೇನೆ, ನೀನು ಎಲ್ಲರ ಕಾಲುಗಳನ್ನು ನೋಡು, ನಿನ್ನ ಸ್ಯಾಂಡಲ್‌ಗಳನ್ನು ಯಾರಾದರೂ ಧರಿಸಿದ್ದರೆ ನನಗೆ ತಿಳಿಸು” ಎಂದ.

ಉಟಕ್ಕೆ ಕುಳಿತಿದ್ದವರು 75 ಮುಂದಿ. ನಾನು ರವಿಯ ಹಿಂದೆಯೇ ನಿಧಾನವಾಗಿ ನಡೆಯುತ್ತಾ ಉಟ ಮಾಡುತ್ತಿರುವವರ ಕಾಲುಗಳನ್ನು ಪೋಲಿಸ್ ಕಣ್ಣಗಳಿಂದ ನೋಡುತ್ತಾ ಹೋದೆ. ಕಡೆಗೂ ನನ್ನ ಪಾದರಕ್ಷೆಗಳು ಪ್ರತ್ಯೇಯಾದವು. ಒಬ್ಬರು ಮಹಾನುಭಾವರು ಅವನ್ನು ಧರಿಸಿ ಹೋಳಿಗೆ ಪಾಯಸ ಸೆವಿಯುತ್ತಿದ್ದರು. ನಾನು ರವಿಯನ್ನು ಪಕ್ಕಕ್ಕೆ ಕರೆದು “ನೋಡು ಅವರೇ ನನ್ನ ಪಾದರಕ್ಷೆಗಳನ್ನು ಧರಿಸಿದ್ದಾರೆ” ಎಂದೆ. ಅದಕ್ಕೆವನು “ಅವರು ನನ್ನ ಹೆಂಡತಿಯ ಕಡೆ ಸಂಬಂಧ, ಮೈಸೂರು ನಗರದ ಹೆಸರಾತ ವ್ಯಾಪ್ತರು” ಎಂದೆ. “ನೀನು ಒಮ್ಮೆ ಅವರನ್ನು

ಪಾದರಕ್ಷೆಗಳ ಬಗ್ಗೆ ವಿಚಾರಿಸು” ಎಂದೆ. “ನೋಡು ಗುರು, ನಾನು ಅವರನ್ನು ಈ ರೀತಿ ಕೇಳಿದರೆ ನನ್ನ ಬಳಗದವರನ್ನು ಅವಮಾನಿಸಿದಿರಿ ಎಂದು ನನ್ನ ಹೆಂಡತಿ ನನ್ನ ಜೊತೆ ಮಾತನಾಡುವುದನ್ನೇ ಬಿಟ್ಟು ಬಿಡುತ್ತಾಳೆ. ನೀನೇ ಪೋಲಿಸ್‌ನವನು ನಿನಗೆ ದ್ಯುತ್ಯಾವಿಲ್ಲವೇ ನೀನೇ ರೋಫಿನಿಂದ ಅವರನ್ನು ಕೇಳು” ಎಂದೆ.

“ಮೊದಲಿಗೆ ನೀನು ಅವರು ಇಲ್ಲಿಯ ಹೆಸರಾಂತ ವೈದ್ಯರು ಎಂದು ಹೇಳುತ್ತಿದ್ದೀರು, ನಿನಗೆ ಪೋಲಿಸ್ ಭಾಷೆಯಲ್ಲಿ ರೋಫ್ ಹಾಕು ಎನ್ನಿತ್ತೀರು. ಹಿಂತೆ ಮಾಡಿದರೆ ಈ ಶುಭ ಸಮಾರಂಭದಲ್ಲಿ ಒಂದು ಕೆಟ್ಟಿದ್ದ್ಯುತ್ತದೆ. ನನ್ನ ಪಾದರಕ್ಷೆ ಹೋದರೆ ಹೋಯಿತು ಬಿಟ್ಟು ಬಿಡೋಣ” ಎಂದೆ.

ನಮ್ಮ ಇಬ್ಬರ ಮಾತುಗಳನ್ನು ಕೇಳಿಸಿಕೊಂಡ ನಮ್ಮ ಸೋದರ ಮಾವ ಬಂದು “ನೀವು ಯಾರ ಬಗ್ಗೆ ಮಾತನಾಡುತ್ತಿದ್ದೀರೋ ಅವನು ನನ್ನ ಸಹಪಾತಿಯಾಗಬೇಕು. ಉಂಟ ಮುಗಿಯುವ ತನಕ ಕಾಯಿರಿ ನಾನು ಕೇಳಿ ವಾಪಸ್ ಕೊಡಿಸುತ್ತೇನೆ” ಎಂದ. ನನ್ನ ಮನಸ್ಸು ಸಮಾಧಾನಗೊಂಡಿತು.

ಉಂಟವಾದ ಮೇಲೆ ನನ್ನ ಸೋದರ ಮಾವ ನನ್ನನ್ನು ಆ ಡಾಕ್ಟರ್ ಬಳಿ ಕರೆದುಕೊಂಡು ಹೋಗಿ “ನಿಮಗೆ ಇವರು ಗೊತ್ತೆ” ಎಂದು ನನ್ನನ್ನು ತೋರಿಸಿ ಕೇಳಿದರು. ಅವರು “ಗೊತ್ತಿಲ್ಲ” ಎಂದರು. “ಇವರು ನನ್ನ ಆಕ್ಷನ್ ಮಂಗ. ಪೋಲಿಸ್ ಇಲಾಖೆಯಲ್ಲಿ ಡಿ.ಎ.ಎ.ಯಾಗಿದ್ದವರು. ಈಗ ನಿವೃತ್ತರಾಗಿದ್ದಾರೆ” ಎಂದ ಸೋದರಮಾವ. ಅವರು ನನ್ನ ಕೈಕುಲುಕಿದರು. ನಾನು ಮುಜಗರದಿಂದಲೇ “ದಯವಿಟ್ಟು ಕ್ಷಮಿಸಿ ನನ್ನ ಪಾದರಕ್ಷೆಗಳನ್ನು ನೀವು ಧರಿಸಿದ್ದಿಲ್ಲ” ಎಂದೆ. ಅದಕ್ಕೆವರು “ಹೌದಾ, ನನ್ನ ಪಾದರಕ್ಷೆಗಳನ್ನು ಯಾರೋ ಹೊಡೆದುಬಿಟ್ಟಿದ್ದಾರೆ. ನಿಮ್ಮದೂ ನನ್ನ ಸ್ವೇಚ್ಚೆ, ಅದಕ್ಕೇ ನಾನು ಇದನ್ನು ಧರಿಸಿದೆ” ಎಂದು ಮುಂದಕ್ಕೆ ಹೊರಟರು. “ಡಾಕ್ಟರೇ ನಿಮ್ಮ ಚಪ್ಪಲಿಯನ್ನು ಯಾರೋ ಹೊಡೆದರೆ ನಾನು ಏನು ಮಾಡಲಿ, ಮೊದಲು ನನ್ನ ಪಾದರಕ್ಷೆ ಕಳಚಿ ಕೊಡಿ” ಎಂದೆ. ಒಲ್ಲದ ಮನಸ್ಸಿನಿಂದ ನನ್ನ ಪಾದರಕ್ಷೆ ವಾಪಸ್ ಮಾಡಿ ಡಾಕ್ಟರು - “ಸಾರ್, ನೀವೇ ಪೋಲಿಸ್‌ನವರು, ಸ್ವಲ್ಪ ಪತ್ತೆದಾರಿ ಕೆಲಸ ಮಾಡಿ ನನ್ನ ಚಪ್ಪಲಿಗಳನ್ನು ಮಡುಕಿಕೊಂಡಿರಾ” ಎಂದರು. ಒಳೆ ಗ್ರಹಚಾರ ಬಂತಲ್ಪಪ್ಪಾ ಎಂದು ಅಲ್ಲಿಂದ ಕಂಬಿ ಕಿತ್ತೆ.



ಸಿಂತ - ಮೊನ್ನೆ ನಿಮ್ಮನೇಗೆ ಸುಮಿತ್ರ ಬಂದಿದ್ದಂತೆ. ನೀನು ಅವಳಿನ್ನು ತುಂಬಾ ಜಿನಾಂಗಿ ಮಾತಾಡಿಸಿ, ತಿಂಡಿ ಮಾಡಿಕೊಟ್ಟಿ ಬಹಳ ಹೊತ್ತು ಮನೇಲೇ ಕೂರಿಸಿಕೊಂಡಿದ್ದುಂತೆ. ಇದರಿಂದ ಅವಳಿಗೆ ಸಲ್ವತ್ತ ಬುಷಿಯಾಗಿದೆ

ಗೌರಿ - ಇನ್ನೇನ್ನು ಮಾಡಿ. ಅವತ್ತು ನಂಗೆ ಬೇರೆ ದಾರಿ ಇರಲಿಲ್ಲ.

ಸಿಂತ - ಯಾಕೆ? ಅಂಥಾದ್ದೇನಾಗಿತ್ತು.

ಗೌರಿ - ಅವತ್ತು ನಮ್ಮನೆ ಟ.ವಿ. ಕೆಟ್ಟಿ ಹೋಗಿತ್ತು.

ಬ್ರೇಕಿಂಗ್ ನ್ಯೂಸ್

ಉದ್ದೇಶ ಅನುಷ್ಠಾನ

- ಎಚ್‌ಎಸ್‌ಎ

ಉಗ್ರ ನಾಸ್ತಿಕರು

ನೀವು ನಾಸ್ತಿಕರೆ? ಅಂದರೆ ದೇವರು ಇಲ್ಲ ಎಂದು ನಂಬಿರುವವರೆ? ಹಾಗಿದ್ದರೆ ನೀವು ಸೌದಿ ಅರೇಬಿಯಾಕ್ಕೆ ಹೋಗಿರುವುದೇ ಲೇಸು. ಏಕೆಂದರೆ ಅಲ್ಲಿ ನಾಸ್ತಿಕರನ್ನು ಉಗ್ರಗಾಮಿಗಳು ಎಂದು ಭಾವಿಸಲಾಗುತ್ತದೆ. 'ಸೋ ವಾಟ್' ಎಂದು ಅಲಷ್ಟಿಸಿದರಿ. ಯಾಕೆ ಗೊತ್ತೇ? ಉಗ್ರರ ವಿರುದ್ಧ ಕರೋರ ಕಾನೂನನ್ನೇ ಜಾರಿಗೆ ತರಲಾಗಿದ್ದು ಅವರಿಗೆ ಸಿಗುವ ಶಿಕ್ಕೆ ನಾಸ್ತಿಕರಿಗೂ ಸಿಗುತ್ತದೆ, ನಾಸ್ತಿಕರ ಮೇಲೆ ಅಪ್ಪು ಅಪನಂಬಿಕೆಯೇ? ಹೌದು. ಅಂತಹವರನ್ನು ನಿಯಂತ್ರಿಸಲಾಗಿದ್ದರೆ ತಮ್ಮ ವ್ಯವಸ್ಥೆಗೇ ಸಂಚಯ ಬರಲಿದೆ ಎಂದು ಅಲ್ಲಿನ ರಾಜಮನೆತನದ ಅಭಿಪ್ರಾಯ. ಹಾಗಾಗಿ ಸಾಯಿಬಾಬ ಅಂತಹವರಿಗೆ ಪ್ರವೇಶ, ಎಚ್‌ಎಸ್ ಅಂತಹವರಿಗೆ ನೋ ಎಂಟಿ. ಇದನ್ನು ಎಚ್‌ಎಸ್ ಒದಿದರೆ 'ಅಯ್ಯೋ ಭಗವಂತಿ!' ಎಂದು ಉದ್ದರಿಸಬಹುದು.

★ ★ ★

ವರಿಕೆ ಇಲ್ಲಿಕೆ

ಚುನಾವಣಾ ಘಲಿತಾಂಶಕ್ಕೆ ಕಾತುರದಿಂದ ಕಾಯುತ್ತಿರುವ ನೀವು (ನಾವೂ ಸಹ) ಅದಕ್ಕೆ ಎಪ್ಪುವೆಚ್ಚೆ ತಗುಲಿರಬಹುದು ಎಂದು ಲೆಕ್ಕೆ ಹಾಕಿದ್ದಿರಾ? ವೆಚ್ಚೆ ಎಂದರೆ ಚುನಾವಣಾ ಅಯೋಗಕ್ಕೆ ತಗುಲಿದ ವೆಚ್ಚೆ ಅಭ್ಯರ್ಥಿಗಳಿಗೆ ತಗುಲಿದ ವೆಚ್ಚೆ ಇದರಲ್ಲಿ ಕಪ್ಪು ಎಪ್ಪು ಬಿಳುಪು ಎಪ್ಪು ಎಂಬ ವೆಚ್ಚೆ ಅಭ್ಯರ್ಥಿಗಳಿಗೆ ಹಣ ಸಪ್ನೆ ಮಾಡಿದವರಿಗೆ ತಗುಲಿದ ವೆಚ್ಚೆ ಹೀಗೆ ಅನೇಕ ವಿಧಗಳಿವೆ. ಇರಲಿ. ಚುನಾವಣಾ ಅಯೋಗ ಈ ಬಾರಿ ರೂ.... ಕೋಟಿ ವೆಚ್ಚೆ ಮಾಡಿದೆ. 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಗೆ ಸರ್ಕಾರ ಕೇವಲ ಹತ್ತೊಂದರೆ ಕೋಟಿ ಲಿಕ್ಕು ಮಾಡಿತಂತೆ. ಇದನ್ನು ಕೇಳಿ ನಮ್ಮ ಈಗಿನ ಅಭ್ಯರ್ಥಿಗಳು ಮುಸಿ ಮುಸಿ ನಗುತ್ತಿರಬಹುದು. ಏಕೆಂದರೆ ಈ ಬಾರಿ ಸ್ವಧೀನಿಸಿರುವವರಲ್ಲಿ ಅನೇಕರು ಇದಕ್ಕಿಂತ ಹೆಚ್ಚು ಲಿಕ್ಕು ಮಾಡಿರುತ್ತಾರೆ. ಆದರೂ ಗೆಲ್ಲಾತ್ಮಾರೆ ಎಂಬ ಗ್ಯಾರಂಟಿ ಇಲ್ಲ ಪ್ರತಿ ಬಾರಿ ಚುನಾವಣೆಗೂ ಲಿಕ್ಕು ಎದ್ದೂತ್ತದ್ದು ಏರುತ್ತಿದೆ ಆದರೆ ಅಭ್ಯರ್ಥಿಗಳ ಮೌಲ್ಯ ಮಾತ್ರ ಅಪ್ಪೇ ತೀವ್ರವಾಗಿ ಕುಸಿಯುತ್ತಿದೆ.

★ ★ ★

ಅವರೇ ಲಕ್ಷಿ

ನಮ್ಮ ಮಕ್ಕಳಿಗೆ ರಚೆ ದಿನಗಳು ತುಂಬ ಎಂದು ನಿಮಗೆ ಒಮ್ಮೊಮ್ಮೆ ಅನಿಸುತ್ತದೆ ಅಲ್ಲವೇ, ಅವರ ದಾಂಧಲೆ ನೋಡಿದಾಗ? ಆಗ ಯಾಕಾದರೂ ಇವರಿಗೆ ರಚೆ ಕೊಡುತ್ತಾರೋ ಎಂದು ನೀವು ಶಾಲೆಯನ್ನು ಶರೀರಲೂಬಹುದು. ಆದರೆ ತಾಳಿ, ಒಂದು ಆಂತರರಾಷ್ಟ್ರೀಯ

ಆಧ್ಯಯನದ ಪ್ರಕಾರ ನಮ್ಮ ಶಾಲಾ ಹೈಕಳುಗಳು ಇತರ ದೇಶಗಳ ಹೈಕಳುಗಳಿಗೆ ಹೋಲಿಸಿದರೆ 21 ಹೆಚ್ಚು ದಿನಗಳನ್ನು ಶಾಲೆಯಲ್ಲಿ ಕೆಳೆಯುತ್ತಾರೆ! ಜೀನಾ, ಜಪಾನ್, ಫ್ರಾನ್ಸ್ ಅಸ್ಟ್ರೇಲಿಯ ಮುಂತಾದ ದೇಶಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಆ ದೇಶಗಳ ಮುಕ್ಕಳು ನಮ್ಮ ಮುಕ್ಕಳಿಗಿಂತ ಕಡಿಮೆ ಅವಧಿ ಶಾಲೆಯಲ್ಲಿರುತ್ತಾರೆ. ಅವರೇ ಲಕ್ಷ ಎಂದು ಹೇಳಬಹುದು.

★★★

ಬಡತನ ಗಾನ್!

ಬಿಲ್ ಗೇಟ್ಸ್‌ಜಿ ಅವರ ಪ್ರಕಾರ 2035ರ ಹೊತ್ತಿಗೆ ವಿಶ್ವದಲ್ಲಿ ಬಡ ದೇಶಗಳೇ ಇರುವುದಿಲ್ಲವಂತೆ. ಅಂದರೆ ಎಲ್ಲ ದೇಶಗಳೂ ಸಂಪರ್ಪಿತವಾಗಿ ಎಲ್ಲ ಜನರೂ ಉಟಕ್ಕೆ ಜಂಕ್ ಪ್ರೆಡ್ ಅಥವಾ ಫಾಸ್ಟ್ ಪ್ರೆಡ್ ತಿನ್ನತ್ವ ಹಾಯಾಗಿರುತ್ತಾರೆ ಎಂದಲ್ಲಿ ಬದಲಿಗೆ, ಎಲ್ಲ ಜೀವನ ಮಟ್ಟ ಹೆಚ್ಚಿದ್ದ ಹಸಿವಿನಿಂದ ಯಾರು ನರಳುವುದಿಲ್ಲ ಎಂದವರ ಅಂದಾಜು. ಅಂದರೆ ನಮ್ಮ ಅನ್ನ ಭಾಗ್ಯ, ಕ್ಷೀರ ಭಾಗ್ಯ ಮುಂತಾದವು ಬೇಕಾಗಿ ಬರದು. ಹಾಗಾದರೆ ನಮ್ಮ ರಾಜಕಾರಣಗಳು ಮತ್ತೆ ಯಾವ ಭಾಗ್ಯದ ಆರ್ಥಿಕನ್ನು ಮತದಾರರಿಗೆ ನೀಡಬಹುದು? ನಮಗೆ ಬರೆದು ತಿಳಿಸಿ. ಜಯಲಲಿತ ಅವರ ಅವು ಕ್ಯಾಂಟೇನ್ ಗತಿ?

★★★

ಯಾರಿಂದ ಯಾರಿಗೆ?

ಮತೀಲಿಬಾಜಿ ಮಾಡಿ ಶಾಲೆಗಳಲ್ಲಿ ಸೀಟ್ ಗಿಟ್ಟಿಸುವುದು ಭಾರತದಲ್ಲಿ ಸಾಮಾನ್ಯ ಅಲ್ಲವೇ. ನಂಬಿರ್ ಕಡಿಮೆ ಬಂದಿದ್ದರೂ ಮಂತ್ರಿಗಳಿಂದ ಶಿಫಾರಸ್ ಪತ್ರ ಹಿಡಿದು ಬಂದು ಒಳ್ಳೆಯ ಕೋಸಿಂಗಲಲ್ಲಿ ಸೀಟ್ ಗಿಟ್ಟಿಸಿಕೊಳ್ಳುವ ಹಗರಣಗಳೂ ಬಯಲಿಗೆ ಬರುತ್ತಿರುತ್ತವೆ. ಇಂಗ್ಲೆಂಡಿನಲ್ಲಿ ಹಾಗಾಗಿದೆ. ಹೀಗೆ ಸೀಟ್ ಗಿಟ್ಟಿಸಿಕೊಂಡಿದ್ದು ಮತ್ತಿನ್ನಾರೂ ಅಲ್ಲ, ಧೇರ್ ರಾಜಕುಮಾರ. ಗ್ರೇಡ್ ಕಡಿಮೆ ಇದ್ದರೂ ರಾಜಕುಮಾರ ವಿಲಿಯಂ ಕೇಂಬ್ರಿಜ್ ವಿಶ್ವವಿದ್ಯಾಲಯದ ಬಂದು ಕೋಸಿಂಗ ಸೀಟ್ ಪಡೆದುಕೊಂಡಿದ್ದಾನೆ ಎಂದು ಆರೋಪ ಮಾಡಲಾಗಿದೆ. ಇದು ನಮ್ಮಿಂದ ಅವರು ಕಲಿತದೋ ಅವರಿಂದ ನಾವು ಕಲಿತಪೋ ನೀ ಹೇಳೇ ಚೆತುರೆ.. ಲಂಚ ಯೂನಿಸಿಟ್‌ಲ್ ಎನ್ನುವಂತೆ ಮತೀಲಿಬಾಜಿ ಸಹ ಸರ್ವವ್ಯಾಪಿ.

★★★

ಸಿಹಿ ಸುದ್ದಿ

ನೀವೈ ಹೆಂಡತಿಯ ಮೇಲೆ ರೇಗುತ್ತಿರಾ? ಅಥವಾ ಅವರು ನಿಮ್ಮ ಮೇಲೆ ರೇಗುತ್ತಾರಾ? ಹಾಗಿದ್ದರೆ ನಿಮ್ಮ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಿ. ಏಕೆಂದರೆ ಸಕ್ಕರೆ ಪ್ರಮಾಣ ಕಡಿಮೆ ಇದ್ದರೆ ರೇಗುವ ಸಾಧ್ಯತೆ ಜಾಸ್ತಿ ಎಂದು ಸಂಶೋಧಕರು ಹೇಳಿದ್ದಾರೆ. ಸಿಹಿ ಮಾತನಿಂದ ಕೋಪ ಶಮನ ಮಾಡಲು ಸಾಧ್ಯವಿಲ್ಲ, ಸಿಹಿಯನ್ನೇ ತಿನ್ನಬೇಕು ಅಥವಾ ತಿನ್ನಬೇಕು. ಆದುದರಿಂದ ಮನೆಯಲ್ಲಿ ಚಾಕಲೇಟ್ ಇಟ್ಟಿದ್ದರೆ ವಾಸಿ. ಉಪಯೋಗಕ್ಕೆ ಬಂದಿತು.

